

ADC/2021-22/FR.

February 06, 2022

Department of Corporate Services BSE Limited Phiroze Jeejeebhoy Towers Dalal Street, Fort Mumbai 400 001

Dear Sir/Madam

<u>Sub: Newspaper publication of the Unaudited Financial Results for the quarter ended December 31, 2021</u>

Ref: Scrip Code: 523411

A copy of the newspaper publication of the Unaudited Financial Results for the quarter ended December 31, 2021, which appeared in the Newspapers on February 05, 2022 is enclosed for your information and record.

122.1.

Thanking you,

Yours faithfully, For ADC India Communications Limited

and L

R. Ganesh Company Secretary

10 ECONOMY & PUBLIC AFFAIRS


Forex reserves fall \$4.5 bn, worst weekly drop in a yr

MANOJIT SAHA Mumbai 4 February

he country's foreign exchange reserves fell sharply during the week ended January 28, 2022 due to revaluation among foreign currency assets.

According to the latest Reserve Bank of India (RBI) data, total reserves fell by \$4.5 billion during the week mainly due to fall in foreign currency assets of \$3.5 billion. Gold reserves fell by 844 million during the week. As at end-September 2021, the RBI held 743.84 metric tonnes of gold. While 451.54 metric tonnes of gold is held overseas with the Bank of England and the Bank for International Settlements (BIS), 292.3 tonnes of gold is held domestically.

This is the steepest drop in foreign currency reserves since the week ended February 5, 2021 when reserves fell by \$6.2 billion.



The total reserves were at rencies, the foreign exchange \$629.8 billion at the end of the reporting week. Foreign and expressed in US dollar exchange reserves are down almost \$12 billion from its alltime high, when it reached a level of \$642.45 billion during the week ended September 3, of the foreign exchange 2021

Although both US dollar reserves, external aid receipts and Euro are intervention of the central government currencies and the Foreign and changes on account of Currency Assets (FCA) are revaluation of the assets. maintained in major cur-

India imports over 80 per 560,000 cent of its crude oil requirements. Economists estimate a 10 per cent hike in oil prices reserves are denominated terms. Movements in the FCA occur mainly on account of purchase and sale of foreign billion during exchange by the RBI, income arising out of the deployment

eign

leads to a \$15-billion increase in the current account deficit. India's crude oil imports were up 119.2 per cent on a year-on-year basis to \$118.3 April-December 2021, up from the \$54 billion during the same period in FY21. At this rate, India's oil import bill is expected to be around \$158 billion in FY22, just a notch

below the all-time high of

exchange

a decline since then.

moved up steadily between

March and September last

vear. However, there has been

rupee has come under pres-

sure as higher oil prices will

mean a larger import bill. The

RBI intervenes in the currency

market to reduce volatility.

With oil crude prices moving over \$90 a barrel, the

ADC INDIA COMMUNICATIONS LIMITED

CIN: L32209KA1988PLC009313

No.10C, 2nd Phase, 1st Main, P.B. No. 5812, Peenya Industrial Area, Bangalore 560 058 Tel: +91 80 2839 6102 | Website: www.adckcl.com

EXTRACT OF UNAUDITED FINANCIAL RESULTS FOR THE QUARTER AND NINE MONTHS ENDED DECEMBER 31, 2021

(Rs. in Lakhs except per share dat										
Particulars	Quarter ending 31.12.2021	Preceding 3 months ended 30.09.2021	Corres- ponding 3 months ended 31.12.2020	Year to date for the current period ended 31.12.2021	Year to date for the previous period ended 31.12.2020	Previous year ended 31.03.2021				
	(Unaudited)	(Unaudited)	(Unaudited)	(Unaudited)	(Unaudited)	(Audited)				
Total Income from Operations	2,453.93	3,326.71	1,973.51	8,489.83	3,875.48	5,985.96				
Net Profit / (Loss) for the period (before Tax, Exceptional and Extraordinary items)	239.84	242.76	173.64	747.50	261.94	523.68				
Net Profit / (Loss) for the period before tax (after Exceptional and Extraordinary items)	239.84	242.76	173.64	747.50	261.94	523.68				
Net Profit / (Loss) for the period after tax (after Exceptional and Extraordinary items)	180.77	179.28	125.79	557.64	186.02	362.38				
Total Comprehensive Income for the period [Comprising Profit for the period (after tax) and Other Comprehensive Income (after tax)]	188.07	174.39	124.83	560.41	179.84	361.62				
Paid up Equity Share Capital	460.00	460.00	460.00	460.00	460.00	460.00				
Other equity (excluding Revaluation Reserve)	4,272.52	4,084.44	3,645.32	4,272.52	3,645.32	3,827.09				
Net worth	4,732.52	4,544.44	4,105.32	4,732.52	4,105.32	4,287.09				
Earnings Per Share (of Rs. 10/- each) Basic and diluted (in Rs.) (Not annualised)	3.93	3.90	2.73	12.12	4.04	7.87				

NOTE: The above is an extract of the detailed format of Unaudited Financial Results filed with the Stock Exchanges under Regulation 33 of the SEBL(Listing and Other Disclosure Regulations) Regulations, 2015. The full format of the Unaudited Financial Results are available on the Stock Exchange websites (www.bseindia.com) and Company's website (www.adckcl.com)

Place : Bangalore Date : February 04, 2022 By Order of the Board of Directors

Managing Director



Profit After Tax

BRIGADE ENTERPRISES LIMITED

Corporate Identity Number (CIN): L85110KA1995PLC019126 Regd. Office: 29th & 30th Floor, World Trade Center, Brigade Gateway Campus 26/1, Dr Rajkumar Road, Malleswaram-Rajajinagar, Bangalore 560 055 Ph: +91-80-4137 9200, 2221 7017-18. Email: enquiry@brigadegroup.com Website: www.brigadegroup.com

BRIGADE

Extract of the Unaudited Consolidated Financial Results for the Third Quarter and Nine Months ended December 31, 2021

				-	(₹ in Lak	
SI.	Particulars	Third Quarter ended	Nine Months ended	Quarter ended	Year ende	
No	Farticulars	31-12-2021 (Unaudited)	31-12-2021 (Unaudited)	31-12-2020 (Unaudited)	31-03-202 (Audited)	
1.	Total Income	93,319	2,10,079	65,365	2,01,039	
2.	Net Profit/ (Loss) for the period (before Tax, Exceptional and/or Extraordinary items)	7,515	1,414	1,333	(4,882)	
3.	Net Profit/ (Loss) for the period before tax (after Exceptional and/or Extraordinary items)	7,515	(2,256)	(2,667)	(12,510)	
4.	Net Profit/ (Loss) for the period after tax (after Exceptional and/or Extraordinary items)	4,641	(5,313)	(2,147)	(9,641)	
5.	Total Comprehensive Income for the period [Comprising Profit for the period (after tax) and Other Comprehensive Income (after tax)]	4,641	(5,313)	(2,131)	(9,670)	
6.	Total Comprehensive Income for the period [Comprising Profit for the period (after tax) and Other Comprehensive Income (after tax)] Attributable to owners of the parent company	7,836	5,030	(1,596)	(4,661)	
7.	Equity Share Capital (Face value of Rs. 10/- each)	23,010	23,010	20,829	21,091	
8.	Reserves (Other equity excluding Revaluation Reserve)				2,12,846	
9.	Earnings Per Share (of Rs.10/- each) (not annualised)					
	(a) Basic:	3.41	2.24	(0.76)	(2.24)	
	(b) Diluted:	3.40	2.23	(0.76)	(2.24)	
l otes . Brie	f of Standalone Financial Results for the third quarter and nine	months ended Dec	ember 31, 2021 is a	as follows:	(₹ in La	
	Porticulara	Quarter ended	Nine Months ended	Quarter ended	Year ende	
Particulars		31-12-2021 31-12-2021 (Unaudited) (Unaudited)		31-12-2020 (Unaudited)	31-03-202 (Audited)	
Rev	enue from Operations	67,980	1,48,430	52,485	1,52,398	
Prof	fit Before Tax	16,284	30,363	3,768	17,769	

SC asks states to pay Covid compensation to families of victims within 10 days

The Supreme Court on Friday directed all state governments and Union Territories to appoint dedicated nodal officers to facilitate payment of exgratia compensation to family members of Covid-19 victims. The bench also directed the states to complete details with respect to orphans, within one week from Friday. The Supreme Court had said on October 4, 2021, that no state shall deny ex-gratia of ₹50,000 to the next of kin of the deceased due to Covid-19 solely on the ground that the death certificate does not mention the virus as the cause of death. It reiterated that applications seeking compensation should not be rejected on technical grounds and if any technical glitch is found, the states concerned should give them opportunity to cure defects as the ultimate goal of the welfare state is to provide some solace and compensation to victims. States should make all endeavours to pay the compensation to the victims within a maximum period of 10 days from the receipt of the claim, it said. The apex court also rapped the Maharasthtra government for rejecting applications submitted PTI offline seeking compensation.

► FROM PAGE 1

Biggest bond yield spike in Budget week since

The RBI has been calibrated nitely. India is Facebook's policy and as such we do not expect aggressive rate hikes by it. We are expecting a 100basis point increase in the policy repo rate by April

2023. announce the last

in its conduct of monetary largest market, in terms of the number of users, so it's obvious how India would plays out for the global market.

Next week the central ticipants, several Indian subsidy. There is no such bank is scheduled to investors have bought Meta's cushion this time bi- stocks after the recent correc

Costlier oil &

likely to hit

in FY23...

spike in energy prices.

isers and farm inputs.

FY22.

Rural

consumption

PFCE in GDP," says Madan Sabnavis, head economist, Bank of Baroda.

Last time when there was play a major role in how this a big rise in oil prices in the FY10-14 period, the government cushioned the blow by According to market par- drastically raising petroleum

According to RBI data, for-

Opposition pulls up Congress after ED arrests nephew of Punjab CM Channi

Hours after the Enforcement Directorate (ED) arrested the nephew of Punjab Chief Minister Charanjit Singh Channi in a money laundering case, opposition parties launched an attack on the Congress government saying it cannot escape answerability. Bhupinder Singh alias Honey was arrested under the Prevention of Money Laundering Act (PMLA) in a case linked to alleged illegal sand mining. Honey is the son of Channi's sister-in-law. Aam Aadmi Party leader Raghav Chadha on Friday referred to the huge sums of cash seized from the premises linked to Channi's nephew and alleged that Honey had swindled the money during the 111 days of the PTI Channi government.

NEET 2022 for PG courses to be held on May 21: Medical sciences exam board

The National Eligibility-cum-Entrance Test (NEET) for admissions to post graduate medical courses will be held on May 21 from 9 am to 12.30 pm, the National Board of Examination in Medical Sciences (NBEMS) announced on Friday, a day after the Union health ministry sought deferral of the examination by six to eight weeks. The examination was earlier notified to be held on March 12. The online application window for submission of applications shall now continue till March 25, it said. The ministry had asked for the deferral of the examination since it was clashing with the NEET PG 2021 counselling. PTI

\$165 billion in FY14. ALL IN A DAY

2017. . .

But the central bank declined to sell any of its bonds maturing in 2026, against which ₹6,000 crore was planned, and the bond maturing in 2035 against which ₹9,000 crore was planned.

According to experts, this is a signal by the RBI to the market that yields have moved too fast, and that the central bank is keen on keeping them contained within a certain level.

But market participants expect bonds to remain under pressure. "Expectations for any improvement in the supplydemand mismatch for IGBs in FY23 were quashed by the recently proposed Budget," Bank of America said in a report.

"A higher-than-expected deficit target led to much borrowing higher net requirements. More room has been provided to states by raising the limit of states borrowing to 4 per cent of GSDP, from 3 per cent currently. With the RBI turning monthly basis. into a seller of bonds over the last three months, from a large buyer in H1FY22, a gap has been left that was earlier expected to be filled by foreign demand from indexed flows. However, an impasse over taxation has kept that hope dangling by a string," the report said.

Puneet Pal, head-fixed income, PGIM India Mutual Fund, said: "We think that over 6-8 months, yields are headed higher in the vicinity of 7.25 per cent to 7.35 per cent. In the near term, yields are not likely to breach the 7 per cent-mark as they have already risen by 50 to 60 counting a lot of negatives. the same momentum indefi- further depress the share of ment on the matter.

monthly monetary policy tion.

review of the current financial year. A section of market tors who booked profits in participants expects the RBI to hike the reverse repo rate two-three days. These invesin a signal to normalise the a year back and thought of ultra-loose monetary policy stance that has been in force booking some profits. A large since the advent of the Covidnumber of investors have 19 pandemic in March 2020. the recent correction on our Normalising the rate corridor -- the gap between repo and platform," said Srivastava.

reverse repo -- to 25 basis points as compared to 65 basis points now could be the first step towards unwinding the accommodative stance. **Subsidy fall**

Domestic investors feel the pinch...

Motilal Oswal Nasdaq 100 ETF and Mirae Asset NYSE FANG+ ETF have exposure of ₹303 crore and ₹132 crore, respectively. These figures are as of December 2021 and the latest numbers cannot be ascertained as such disclosures are made only on a

Currently, there are 15 schemes that have investments in Meta, which includes index funds, ETFs, and active funds. Given the overall equity assets of ₹13 trillion, the exposure to Meta is miniscule, underscore industry players.

The Nasdaq index is down 12 per cent, so far, this year amid the hawkish pivot by the US Federal Reserve. Money managers see this as only a near-term hiccup.

Nikhil Kamath, cofounder, True Beacon and Zerodha says: "I'd say the decline is a natural consequence of the company's basis points(bps) in the past unprecedented growth. It's couple of months and at an unrealistic expectation for these levels, yields are dis- the platform to gain users at

"There were many inves- Grover's the share of Meta in the last **demands** tors had invested in the stock heat up **Bharatpe** also entered the stock after the recent correction on our **boardroom** tussle...

Grover has alleged Sameer manipulated him into going on leave last month.

"In the last round, he (Sameer) sold ₹11 crore worth of ESOPs (employee stock option plans). I have created value for him -- real value, not paper value. After having done everything and giving someone full degree of free-The PFCE share in India's dom to operate, if you opergross domestic product is ate in a manner and side with expected to decline to a ninethe investors when I need year low of 57.5 per cent in you the most, then you don't enjoy my confidence. Why Historically, a rise in subshould the puppet of the sidy and higher expenditure investors be my nominee on on welfare schemes, such as the board?" Grover is quoted Mahatma Gandhi National as saying by the financial Employment news website.

Guarantee Act (MGNREGA), Sameer joined BharatPe in August 2020 as group preshas supported PFCE, especially during the time of macident after a stint of four years at RP-Sanjeev Goenka roeconomic distress like a Group. An IIM-Lucknow and A cut in subsidy is coming Delhi College of Engineering at a time when households Sameer was alumnus, face higher cost of living elevated to CEO at BharatPe because of a sharp rise in fuel in August last year. He has and commodity prices. The worked for consumer comaverage price of Brent crude panies (like FMCG and retail) oil is up 71 per cent in FY22 and consumer technology over FY21, leading to higher firms, and with institutional energy and transport cost. investors, an earlier state-

also pushes the cost of fertilpany said. Sameer declined to com-"The recent rise in crude ment on the issue. Grover did oil prices will lead to higher not respond to Business inflation, forcing households Standard's queries and calls. to defer discretionary spend-Sequoia Capital, which is the ing as they save cash to pay largest shareholder in for essentials, such as food, BharatPe with a 19.6 per cent travel, and utilities. This will stake, also declined to com-

The rise in crude oil price ment from the fintech com-

2. The above consolidated financial results of Brigade Enterprises Limited ('the Company') and its subsidiaries (together referred to as "the Group") and its associates has been reviewed by the Audit Committee and approved by the Board of Directors of the Company at their respective meeting held on February 03, 2022.

12,015

22.494

2.668

14.456

- 3. The above is an extract of the detailed format of quarter ended Financial Results (Standalone and Consolidated) filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of Financial Results (Standalone and Consolidated) are available on the websites of the stock exchanges www.nseindia.com , www.bseindia.com and on the Company's website www.brigadegroup.com
- 4. In accordance with the Indian Accounting Standard (IND AS) 33 Earnings Per Share, specified under Section 133 of the Companies Act 2013, read with relevant rules issued thereunder, the impact of employee stock options and share warrants which are anti dilutive in nature, have been ignored in the computation of diluted EPS, wherever applicable.
- 5. During the quarter ended December 31, 2021, the paid-up equity share capital of the Company has increased from Rs.22,985 lakhs to Rs. 23,010 lakhs pursuant to allotment of 254,431 equity shares on exercise of stock options by employees
- 6. The outbreak of Covid-19 pandemic globally and in India has caused significant disturbance and slowdown of economic activities, especially in the retail leasing and hospitality segments.

The Group has considered the possible effects that may result from the Covid-19 pandemic on the carrying value of assets [including property, plant and equipment, investment property, capital work in progress, intangible assets, goodwill, investments, inventories, land advances, etc]. In developing the assumptions relating to the possible future uncertainties in the economic conditions because of this pandemic, the Group, as at the date of approval of these financial results has used internal and external sources of information to assess the expected future performance of the Group. The Group has performed sensitivity analysis on the assumptions used and based on the current estimates, the Group expects that the carrying amount of these assets as at December 31, 2021, are fully recoverable.

The Group has also made assessment of the progress of construction work on its ongoing projects during the period of lockdown and has concluded that the same was only a temporary slowdown in activities and has accordingly capitalised/inventorised the borrowing costs incurred in accordance with IND AS 23.

Further due to prevailing circumstances, the Group has recognized revenues for the quarter and nine months period ended December 31. 2021 in respect of leasing segment having regard to the Group's ongoing negotiations with certain customers on best estimate basis.

7. During the guarter ended December 31, 2021, Celebrations LLP and Brigade Flexible Office Spaces LLP have been converted to private limited Companies with effect from November 08, 2021 and November 22, 2021 respectively.

	For Brigade Enterprises Limited
Place: Bengaluru, India	M R Jaishankar
Date: 3 rd February, 2022	Chairman and Managing Director
-	



ಬೆಂಗಳೂರು ಶನಿವಾರೆ 05 ಜನವರಿ 2022

ಸಂಜೆತ್ರನಾಣಿ

@sanjevaninews sanjevani.com

ಕನ್ನಡ ನಾಮಫಲಕ ಅಳವಡಿಸಲು ಒತ್ತಾಯಿಸಿ ಪ್ರತಿಭಟನೆ | <mark>ಕಾಮಗಾಲಿಗಳ ಗುಣಮಟ್ಟ ಗುತ್ತಿಗೆದಾರರ ಕರ್ತವ್</mark>ಯ

ಬ್ಯಾಟರಾಯನಪುರ ವಿಧಾನಸಭಾ ನಾಮಫಲಕದಲ್ಲಿ ಪ್ರಥಮವಾಗಿ ಕನ್ನಡ

ಮಾತನಾಡಿ, ಕಲ್ಯಾಣಿ ಮೋಟಾರ್ಸ್ ವಾಣಿಜ್ಯ ಕೈಗಾರಿಕೆ ಆದೇಶದಲ್ಲಿ

ಕನ್ಸಡ ನಾಮಫಲಕ ಅಕವಡಿನಬೇಕೆಂದು ಒತ್ತಾಯಿಸಿ ಜಯಕರ್ನಾಟಕ ಜನಪರ ವೇದಿಕೆ ಪದಾಧಿಕಾರಿಗಳು

ಕಲ್ಯಾಣಿ ಮೋಟಾರ್ಸ್ ಮುಂಭಾಗದಲ್ಲ ಪ್ರತಿಭಟನೆ ನಡೆಸುತ್ತಿರುವುದು.

ಬಳಸುವುದು ಕಡ್ಡಾಯ ಎಂದು

ತಿಳಿಸಿದೆ. ಹೀಗಿದ್ದರೂ ಸಹ ಕನ್ನಡದಲ್ಲಿ

ನಾಮಫಲಕ ಅಳವಡಿಸಲು ತಾತ್ರಾರ

ತೋರುತ್ತಿದ್ದಾರೆ ಎಂದು ಆಕ್ರೋಶ

ಬ್ಯಾಟರಾಯನಪುರ ಅಧ್ಯಕ್ಷ

ವ್ಯಕ್ತಪಡಿಸಿದರು.

ಬೆಂಗಳೂರು, ಫೆ. 5-ಹುಣಸಮಾರನಹಳ್ಳಿಯಲ್ಲಿರುವ ಕಲ್ದಾಣಿ ಮೋಟಾರ್ಸ್ ಮಾರುತಿ ಕಾರುಮಳಿಗೆಯ ಸುಜುಕಿ ನಾಮಫಲಕದಲ್ಲಿ ಕನ್ನಡ ಕಡೆಗಣಿಸಿರುವುದನ್ನು ಖಂಡಿಸಿ ಜಯಕರ್ನಾಟಕ ಜನಪರ ವೇದಿಕೆ ಇಂದು ಪ್ರತಿಭಟನೆ ನಡೆಸಿತು. ಜಯಕರ್ನಾಟಕ ಜನಪರ ವೇದಿಕೆ ಯುವ ಸಂಸ್ಥಾಪಕ ಅಧ್ಯಕ್ಷ ಬಿ.ಗುಣರಂಜನ್ ಶೆಟ್ಟಿ ಸಾರಥ್ಯ,ರಾಜ್ಯಾಧ್ಯಕ್ಷ ಆರ್.ಚಂದ್ರಪ್ಪ ಹಾಗೂ ಬೆಂಗಳೂರು ಅಧ್ಯಕ್ಷ ಜೆ.ಶ್ರೀನಿವಾಸ್ ಮಾರ್ಗದರ್ಶನ ದಲ್ಲಿ ಕಲ್ಯಾಣಿ ಮೋಟಾರ್ಸ್ ಮುಂಭಾಗ ಜಮಾಯಿಸಿದ ವೇದಿಕೆ ಕಾರ್ಯಕರ್ತರು ಕನ್ನಡ ವಿರೋಧಿ ನೀತಿಗೆ ಧಿಕ್ತಾರ ಕೂಗಿ ಕನ್ನಡ ನಾಮಫಲಕ ಅಳವಡಿಸಬೇಕೆಂದು ಒತ್ತಾಯಿಸಿದರು.

ಈ ವೇಳೆ ವೇದಿಕೆಯ

ಬೆಂಗಳೂರು.ಫೆ5:ಮಹಾಲಕ್ಷ್ಮಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ 75 ರ ಕುರುಬರಹಳ್ಳಿ ಪೈಪ್ ಲೈನ್ ನಲ್ಲಿ ಕೈ ಗೊಂಡಿರುವ ರಸ್ತೆ ಡಾಂಬರೀಕರಣ ಕಾಮಗಾರಿಯನ್ನು ಸ್ಥಳೀಯ ಶಾಸಕರೂ ಆದ ಅಬಕಾರಿ ಸಚಿವ ಕೆ.ಗೋಪಾಲಯ್ಯ ಇಂದು ಬೆಳಿಗ್ಗೆ ವೀಕ್ಷಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜನರ ತೆರಿಗೆ ಹಣದಲ್ಲಿ ನಡೆಯುತ್ತಿರುವ ಸರ್ಕಾರದ ಎಲ್ಲ ಅಭಿವೃದ್ಧಿ ಕಾಮಗಾರಿಗಳು ಉತ್ತಮ ಗುಣಮಟ್ಟದಿಂದ ಕೂಡಿರಬೇಕು.

ಗುತ್ತಿಗೆದಾರರು, ಇಂಜಿನಿಯರ್ ಈ ಬಗ್ಗೆ ಹೆಚ್ಚು ಮುತುವರ್ಜಿ ವಹಿಸಬೇಕೆಂದು ಸೂಚಿಸಿದರು. ಸ್ಥಳೀಯರು ಕೂಡ ತಮ್ಮ ಬಡಾವಣೆಗಳಲ್ಲಿ ನಡೆಯುತ್ತಿರುವ ಸಾರ್ವಜನಿಕ ಕಾಮಗಾರಿಗಳು ಎಷರ ಮಟಿಗೆ ಗುಣಮಟದಿಂದ ಕೂಡಿರುತ್ತವೆ ಎನ್ನುವುದರ ಮೇಲೆ

ಠಾಣೆಯಲ್ಲಿ ದಾಖಲಾಗಿದೆ.

The Ar

ನಿಗಾ ಇರಿಸಬೇಕು. ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಗುತ್ತಿಗೆದಾರರು, ಇಂಜಿನಿಯರ್ ಗಳು ಕಾಮಗಾರಿ ಮಾಡಿಕೊಂಡು ಹೋಗುತ್ತಾರೆ ಎಂದು ಕೈ ಕಟ್ಟಿ-ಕೊಂಡು ನೋಡುತ್ತ ನಿಂತುಕೊಳ್ಳದೆ. ತಮ್ಮ ಬಡಾವಣೆಯ ಅಭಿವೃದ್ಧಿ

ಕಾಮಗಾರಿ ತನ್ನ ಮನೆಯದೆ ಎಂಬ ಭಾವನೆ ಎಲ್ಲರಿಗೂ ಬಂದರೆ ಕಾಮಗಾರಿಗಳು ದೀರ್ಘ ಬಾಳಿಕೆ ಬರಲು ಸಾಧ್ಯವಾಗುತ್ತದೆ ಎಂದು ಕರೆ ನೀಡಿದರು.

ಬೆಂಗಳೂರು ಉತ್ತರ ಜಿಲ್ಲಾ ಘಟಕದ ಉಪಾಧ್ಯಕ್ಷ ಜಯರಾಮಣ್ಣ. ಜಯಸಿಂಹ ,ನಿಸರ್ಗ ಜಗದೀಶ್ ವಾರ್ಡ್ ಅಧ್ಯಕ್ಷ ಮಂಜುನಾಥ್ ಮತ್ತು ಸ್ಥಳೀಯ ಮುಖಂಡರು, ಬಿಬಿಎಂಪಿ ಇಂಜಿನಿಯರ್ ಗಳು





ವಿಧಾನಪಲಿಷತ್ ನ ವಿಪಕ್ಷನಾಯಕ ಜ.ಕೆ. ಹಲಿಪ್ರಸಾದ್ ಅವರ ಗೃಹ ಕಛೇಲಿಗೆ ಭೇಣ ನೀಡಿದ್ದ ಛತ್ತೀಸ್ ಘಡದ ಮಾಜ ಶಾಸಕ, ಪ್ರದೇಶ ಕಾಂಗ್ರೆಸ್ ಸಮಿತಿಯ ಪಿಆರ್ಓ ಮೋತಿಲಾಲ್ ದೇವಾಂಗನ್ ರವರಿಗೆ ಶಾಲು ಹೊಂದಿಸಿ ಸನ್ಯಾನಿಸಲಾಯಿತು. ಮಂಗಳೂರು ಪಾಅಕೆಯ ವಿಪಕ್ಷ ನಾಯಕ ಅಬ್ದುಲ್ ರಾಹುತ್, ಮುಖಂಡರಾದ ಚ.ಟ. ಶ್ರೀನಿವಾಸ್, ಎಂ.ಡಿ. ಲಕ್ಷ್ಮಿ ನಾರಾಯಣ, ಸೂರಜ್ ನಾಯ್ಡು, ಅನಿಲ್ ರೆಡ್ಡಿ ಮತ್ತಿತರರು ಇದ್ದಾರೆ.

ADC INDIA COMMUNICATIONS LIMITED

CIN: L32209KA1988PLC009313

No.10C, 2nd Phase, 1st Main, P.B. No. 5812, Peenya Industrial Area, Bangalore 560 058 Tel: +91 80 2839 6102 | Website: www.adckcl.com

EXTRACT OF UNAUDITED FINANCIAL RESULTS FOR THE QUARTER AND NINE MONTHS ENDED DECEMBER 31, 2021

ಸಂಸ್ಥೆಗಳು ಪರಸ್ಪರ ಕೈಜೋಡಿಸಿವೆ.	ವಿತರಿಸಿಮುತ್ತೂಟ್ ಫೈನಾನ್ಸ್ 'ಸ್ನೇಹ	ಅಲ್ಪಾವಧಿ ಮರು ಇ											(Rs. in l	akhs exce	ept per s	hare data)
ಸಾಮಾಜಿಕ ಹೊಣೆಗಾರಿಕೆ ಅಡಿ	ಸಂಚಾರಿಣಿ' ಯೋಜನೆಯಡಿ	2021–22ನೇ ಸಾಲಿನಲ್ಲಿ ತುಮಕೂರು ವಿ											Year to	Yea	ar to	
ಸಮಾಜದಲ್ಲಿ ಅಗತ್ಯವಿರುವ ಮತ್ತು	ಅಂಗವಿಕಲರಿಗೆ ಸ್ವಯಂಚಾಲಿತ ಎಲೆಕ್ಟ್ರಿಕ್	ಸೀಬಿ ಮೀಸಲು ಹಾಗೂ ಸೀಬಿ ಅಗ್ರಹ ಮತ್ತು ಪಾವಗಡ ವಲಯದ ಪಾವಗ			Deutieuleu	-				Dueses			date for the			Duraviaura
ಹಿಂದುಳಿದ ವರ್ಗಗಳಿಗೆ ಸಹಾಯ	ಗಾಲಿಕುರ್ಚಿಗಳನ್ನು ಕೊಡುಗೆಯಾಗಿ	ಪ್ರದೇಶದಲ್ಲಿ ಆರ್.ಸಿ.ಸಿ ಪಿಲ್ಲರ್ ಒಳಗೊಂ			Particular	S			Quarte	Preceo r 3 mor		onding nonths	curren perioo		eriod	Previous year
ಮಾಡುವ ಸಮುದಾಯ ಸೇವೆಗಳ ಮೇಲೆ	ನೀಡಿರುವುದು ಶ್ಲಾಘನೀಯ ಎಂದರು.	ಗಸ್ತು ಹಾದಿಯ ರಚನೆ ಹಾಗೂ ಹೊಸದ							ending	g en	ded	ended	endeo	d en	nded	ended
ಪ್ರಾಥಮಿಕವಾಗಿ ಕೇಂದ್ರೀಕೃತವಾಗಿವೆ. _[ಕಾಮಗಾರಿಗಳಿಗೆ ಕರ್ನಾಟಕ ಸಾರ್ವಂ							31.12.202	1 30.09.2	2021 31.1	2.2020	31.12.202	31.12.2	2020 3	1.03.2021
ವಿಕಲಚೇತನರನ್ನು ಸಬಲರನ್ನಾಗಿಸುವ	CHANGE OF NAME	ಅಧಿನಿಯಮ 2000ರ ಅನ್ವಯ 2021-							(Unaudited) (Unaudi	ted) (Una	udited)	(Unaudited) (Unaudi	ited) ((Audited)
ಉದ್ದೇಶದಿಂದ ಮತ್ತು ಅವರು ತಮ್ಮ	I, Vasantha Kumar	ಅರಣ್ಯ ಗುತ್ತಿಗೆದಾರರಾಗಿ ನೋಂದಾಣೆಯ			Total Incor	me from Oper	ations		2,453.93	3 3,320	6.71 1,	,973.51	8,489.83	3,87	75.48	5,985.96
ಕನಸುಗಳನ್ನು ನನಸಾಗಿಸಲು ಅವರನ್ನು	Jayappa,aged about 67 years, S/o. John,R/a, No.	ಟೆಂಡರ್ಗಳನ್ನು ದಾಖಲಿಸಲು ಆಹ್ವಾ			Net Profit	/ (Loss) for the	e period (befor	e Tax.	,	,			,	,		,
ಹೆಚ್ಚು ಸ್ವತಂತ್ರ ಮತ್ತು ಚಲನಶೀಲರನ್ನಾಗಿ	2765, Nandanavana	ಪೈಕಿ ಗರಿಷ್ಠ ಅಂದಾಜು ಮೊತ್ತ ರೂ.40				al and Extraor		,	239.84	4 242	2.76	173.64	747.50	26	61.94	523.68
ಮಾಡುವ ಉದ್ದೇಶದಿಂದ, ಸಂಪೂರ್ಣ	Layout, Kallubalu, Jigani,	ಮೊತ್ತ ರೂ.33,900/- ಗಳಾಗಿರುತ್ತದೆ.					e period before									
ಸ್ವಯಂಚಾಲಿತ ಎಲೆಕ್ಟ್ರಿಕ್ ಗಾಲಿಖುರ್ಚಿ	Bannerughatta, Bengaluru Rural-560 083,	3.00 ಗಂಟೆಯವರೆಗೆ ಟೆಂಡರ್ ಸಲ್ಲಿ ರಂದು ಸಂಜೆ 4.00 ಗಂಟೆಗೆ ತಾಂ			(after Exce	eptional and E	xtraordinary ite	ems)	239.84	4 242	2.76	173.64	747.50	26	61.94	523.68
ವಿತರಿಸುವ ಕಾರ್ಯ ನಡೆದಿದೆ.	have changed my name to	ಪರಿಮಾಣ, ಇಎಂಡಿ ಹಾಗೂ ಇನ್ನಿತರೆ					e period after ta xtraordinary ite		180.77	7 170	9.28	125.79	557.64	1 10	36.02	362.38
CHANGE OF NAME	Vasantha Kumar John,	ಸಂಪರ್ಕಿಸಬಹುದಾಗಿದೆ ಮತ್ತು ಅಂತಜಾ			,			,	100.7	1 173	9.20	125.79	007.04	+ 10	0.02	302.30
I, Joyce Pataparambil,	vide affidavit dated 03- 02-2022, Sworn before	ವೆಬ್ಸೈಟ್ ವಿಳಾಸ–http://www.e					come for the p e period (after									
aged about 60 years, D/o.	notary S.I. Balaguru,	ਸ ੱ	ಸಹಿ/- ೮	ಉಪ ಅರಣ್ಯ ಸಂರಕ್ಷಣಾಧಿಕಾರಿ,			ve Income (aff		188.07	7 174	4.39	124.83	560.4	17	79.84	361.62
Ebenezer Pathiparambil R/a, #333,Anayappa	Bangalore.	DIPR/TUM/597/MCA/2021-22	ತುವ	ುಕೂರು ವಿಭಾಗ, ತುಮಕೂರು	Paid up E	quity Share Ca	apital		460.00	0 460	0.00	460.00	460.00) 46	60.00	460.00
Layout, Kalkeri					Other equ	ity (excluding	Revaluation R	eserve)	4,272.52	2 4,084	4.44 3,	,645.32	4,272.52	3,64	15.32	3,827.09
Horamavu Main Road, Near Kaveri Bakery,		್ಸ್ ಕಾರ್ಮೊರೇಶನ್ ಲಿಮಿಟೆಡ್	ર્શ	ವುಗರ ಗಮನ ಕ್ಕೆ	Net worth				4,732.52	2 4,544	4.44 4,	,105.32	4,732.52	2 4,10)5.32	4,287.09
Horamavu Bengaluru -	КSMC (ಕರ್ನಾಟಕ ಸರ್ಕಾ ಆಡಳಿತ ಕಛೇರಿ: ಟಿ.ಟಿ.ಎಂ.ಸಿ. "ಎ" ಬ್ಲಾಕ	 -ರದ ಒಂದು ಉದ್ಯಮ) ಕ್ 5ನೇ ಮಹಡಿ - ನಿಂಟಿಸಿ ಕಟಡ	ಪ್ತ	ತ್ರಿಕೆಯಲ್ಲಿ ಪ್ರಕಟವಾಗುವ	Earnings F	Per Share (of	Rs. 10/- each)									
560043, have changed my name to Joyce Ebenezer ,	ಆಡಳಿತ ಕರ್ಛಿಂ: ಟ.ಟ.ಎಂ.ಸಿ. ಎ ಬ್ಲಾಕ ಕೆ.ಹೆಚ್.ರಸ್ತೆ, ಶಾಂತಿನಗರ, ಬೆಂಗಳೂರು – 56			ಂರಾತುಗಳು ವಿಶ್ವಾಸಪೂ	Basic and	diluted (in Rs) (Not annuali	sed)	3.93	3 3	3.90	2.73	12.12	2	4.04	7.87
vide affidavit dated 04-	14/15/16 ಫ್ಯಾಕ್ಸ್: 080–22213172 ವೆಬ್	ಸೈಟ್: www.ksmc.kanataka.gov.in		ವೇ ಆದರೂ ಅವುಗಳಲ್ಲಿನ ಹಿತಿ, ವಸ್ತುಲೋಪ-ದೋಷ,	NOTE: Th	e above is a	n extract of th	he detailed	d format of l	Unaudited	Financial F	Results	filed with th	e Stock E	Exchang	jes under
02-2022, Sworn before	ಸಂಖ್ಯೆ:1104/KSMCL/MECH/SIOM/TIOM/Uility			ಹತ, ವಿಸ್ತಾರತಾದವರ್ಷ, ವಾಗಿ ಮಾಟ್ಯ ಮುಂತಾದವುಗಳ	Regulation	33 of the SEE	I (Listing and	Other Disc	losure Requi	rements) R	egulations	, 2015. T	he full forma	t of the Una	audited	
notary S.I. Balaguru, Bangalore.	ಅಲ್ಪಾವಧಿ ಇ-ಟೆ	⇔ ~		ತು ಆಸಕ್ತ ಸಾರ್ವಜನಿಕರು	Results are	e available on	the Stock Excl	hange web	sites (www.k	oseindia.co	om) and Co	ompany's	s website (w	ww.adckc	cl.com)	
	ಸಂಸ್ಥೆಯ ಕಬ್ಬಿಣದ ಅದಿರು ಗಣಿಗಳು, ಸಂಡ	· · · · · ·		ಂರಾತುದಾರರೊಡನೆಯೇ									By Order	of the Boa	ard of D	Directors
CHANGE OF NAME	ಸಂಖ್ಯೆ Utility ವಾಹನಗಳನ್ನು ಖರೀದಿಸಲು	ಅಲ್ಪಾವಧಿ ಇ–ಟೆಂಡರನ್ನು ಆಹ್ವಾನಿಸಿದೆ.	0	ಹರಿಸಬೇಕಾಗುತ್ತದೆ. ಅದಕ್ಕೆ ಕೆ ಜವಾಬ್ದಾರಿಯಾಗುವುದಿಲ್ಲ.	Place : Ba	-							-			
I, A. Prajwal kumar, aged about 21 years, R/a,	 ಟೆಂಡರ್ ದಸ್ತಾವೇಜುಗಳನ್ನು ಸಲ್ಲಿಸಲು ಟೆಂಡರ್ ದಸ್ತಾವೇಜುಗಳನ್ನು ಸಲ್ಲಿಸಲು 	16.02.2022ರ ಸಂ ಜೆ 5.00		ಜಾಹೀರಾತು ವ್ಯವಸ್ಥಾಪಕರು	Date : Fe	bruary 04, 20	22						M	anaging D	Directo	r
#1442, Joseph Layout,	 ಕೊನೆಯ ದಿನಾಂಕ ಮತ್ತು ಸಮಯ 2. ಟೆಂಡರನ್ನು ತೆರೆಯುವ ದಿನಾಂಕ 	ಗಂಟೆಯವರೆಗೆ 18.02.2022ರಂದು ಬೆಳಿಗ್ಗೆ 11.00 ಗಂಟೆಗೆ		ο φ												
Behind Canara Bank,	2. ಪಂಡರನ್ನು ತರೆಯುವ ದಿನಾಂಕ 3. ತಾಂತ್ರಿಕ ಬಿಡ್ ತೆರೆಯುವ ದಿನಾಂಕ	ರೂ. 42,000/-			7		ಕೆದಾ ಪ	ನೆಸಿಟಿಂಕ್	` ಇಂಡಿಂ	ನಾ ಲಿನಿ	ುಟೆಡ್					
Begur Main Road,	ಟೆಂಡರ್ ದಾಖಲೆಗಳನ್ನು ಕರ್ನಾಟಕ															
	2	<u> </u>			<		ં ર									
Bangalore - 560068, have changed my name to	ಫ್ಲಾಟ್ಫಾರ್ಮ್ ವೆಬ್ಸೈಟ್ <u>https:/</u>	//eproc.karnataka.gov.in ನಲ್ಲಿ			ನೋಂದ	ರಾಯಿತ ಕಚೇರಿ: 8	9ನೇ ಮೈಲಿ, ತುವ</th <th>CIN: L2 ುಕೂರು ರಸ್ತೆ, :</th> <th>27109KA1964 ಬೆಂಗಳೂರು–560</th> <th>PLC001546)073 ದೂ.: (</th> <th>080 283943</th> <th>321, ಫ್ಯಾಕ</th> <th>ಕ್ಸ್: 080 2839</th> <th>7572</th> <th></th> <th></th>	CIN: L2 ುಕೂರು ರಸ್ತೆ, :	27109KA1964 ಬೆಂಗಳೂರು–560	PLC001546)073 ದೂ.: (080 283943	321, ಫ್ಯಾಕ	ಕ್ಸ್: 080 2839	7572		
changed my name to Vehaal Antony Prajwal,	2	//eproc.karnataka.gov.in ನಲ್ಲಿ ಯಾಹಿತಿ ಮತ್ತು ಯಾವುದೇ ಸಹಾಯಕ್ಕಾಗಿ		KENNAM	etaľ	Email: in.ir	ಳ /9ನೇ ಮೈಲಿ, ತುವ vestorrelation@	CIN: L2 ುಕೂರು ರಸ್ತೆ, : @kennameta	27109KA1964 ಬೆಂಗಳೂರು–560 al.com, Websit	PLC001546)073 ದೂ.: (e: www.kenn	080_283943 ametal.com	/kenname	etalindia		ಸಾಗ ಹೆ	ಾರ್ಶೆಗ
changed my name to Vehaal Antony Prajwal, vide affidavit dated 03-02-	ಫ್ಲಾಟ್ಫಾರ್ಮ್ ವೆಬ್ಸೈಟ್ <u>https://</u> ಪಡೆಯಬಹುದಾಗಿದೆ ಹಾಗೂ ಯಾವುದೇ ವ ಸಂಪರ್ಕಿಸಬಹುದಾದ ಇ–ಪ್ರೊಕ್ಯೂರ್ ಮೆಂ 4601000/6894877	//eproc.karnataka.gov.in ನಲ್ಲಿ ಯಾಹಿತಿ ಮತ್ತು ಯಾವುದೇ ಸಹಾಯಕ್ಕಾಗಿ ಏಟ್ ಸಹಾಯವಾಣಿ ಸಂಖ್ಯೆ: 080– ಸಹಿ/–	ක	KENNAM ಸೆಂಬರ್ 31, 2021ಕ್ಕೆ ಅಂತ್ಯ	etaľ	Email: in.ir	ಳ /9ನೇ ಮೈಲಿ, ತುವ vestorrelation@	CIN: L2 ುಕೂರು ರಸ್ತೆ, : @kennameta	27109KA1964 ಬೆಂಗಳೂರು–560 al.com, Websit	PLC001546)073 ದೂ.: (e: www.kenn	080 28394: ametal.com ತೀಕೃತ ಅಪ	i/kenname ಕರಿತೋಧ	etalindia)ತ ಆರ್ಥಿಕ	ಫಲಿತಾಂಶ	গ্রন্থ ক্র প্রু, ক্রণ্ণ	ೀಳಿಕೆಗಳು ಇಲ್ಲದ ಹೊರತು)
changed my name to Vehaal Antony Prajwal, vide affidavit dated 03-02- 2022, Sworn before notary	ಫ್ಲಾಟ್ಫ್ ಫಾರ್ಮ್ ವೆಬ್ ಸೈಟ್ <u>https://</u> ಪಡೆಯಬಹುದಾಗಿದೆ ಹಾಗೂ ಯಾವುದೇ ವ ಸಂಪರ್ಕಿಸಬಹುದಾದ ಇ–ಪ್ರೊಕ್ಯೂರ್ ಮೆಂ 4601000/6894877 ವಾಸಾಸಂಇ/ಬೆಂ.ಸ(ಜಿಎ/3211/2021-22 ಆೋಲಡಿಡ್-19 ಲಕ್ಷಣಗಳು ಇವೆಯೇ? ಸಂಪ	//eproc.karnataka.gov.in ನಲ್ಲಿ ಯಾಹಿತಿ ಮತ್ತು ಯಾವುದೇ ಸಹಾಯಕ್ಕಾಗಿ ಏಟ್ ಸಹಾಯವಾಣಿ ಸಂಖ್ಯೆ: 080– ಸಹಿ/– ಪ್ರಧಾನ ವ್ಯವಸ್ಥಾಪಕರು(ಯಾ) ತರ್ಲಿಸಿ. ಆತಯತ್ರ ಸಹ್ತಾಯವಾಣಿ 14410.	ß		etaľ	Email: in.ir	ಳ /9ನೇ ಮೈಲಿ, ತುವ vestorrelation@ ಕ ಹಾಗೂ ಅಂ	CIN: L2 ುಕೂರು ರಸ್ತೆ, : @kennameta	27109KA1964 ಬೆಂಗಳೂರು–560 al.com, Websit	PLC001546)073 ದೂ.: (e: www.kenn	080 28394: ametal.com ತೀಕೃತ ಅಪ	i/kenname ಕರಿತೋಧ	etalindia)ತ ಆರ್ಥಿಕ ಪಡಿಸಿ ಎಲ್ಲಾ ಮೊತ್ತಗ ಕ್ರೋಢೀಕ್ಮ	ಫಲಿತಾಂಶ ಜ ₹ ಮಿಲಿಯನ್ಗ ತ	ಗಳಲ್ಲಿ, ಹೇಳಿಕೆ	ಇಲ್ಲದ ಹೊರತು)
changed my name to Vehaal Antony Prajwal, vide affidavit dated 03-02-	ಫ್ಲಾಟ್ಫ್ ಫಾರ್ಮ್ ವೆಬ್ ಸೈಟ್ <u>https://</u> ಪಡೆಯಬಹುದಾಗಿದೆ ಹಾಗೂ ಯಾವುದೇ ವ ಸಂಪರ್ಕಿಸಬಹುದಾದ ಇ–ಪ್ರೊಕ್ಯೂರ್ ಮೆಂ 4601000/6894877 ವಾಸಾಸಂಇ/ಬೆಂ.ಸ(ಜಿಎ/3211/2021-22 ಆೋಲಡಿಡ್-19 ಲಕ್ಷಣಗಳು ಇವೆಯೇ? ಸಂಪ	//eproc.karnataka.gov.in ನಲ್ಲಿ ಯಾಹಿತಿ ಮತ್ತು ಯಾವುದೇ ಸಹಾಯಕ್ಕಾಗಿ ಏಟ್ ಸಹಾಯವಾಣಿ ಸಂಖ್ಯೆ: 080– ಸಹಿ/– ಪ್ರಧಾನ ವ್ಯವಸ್ಥಾಪಕರು(ಯಾ) ತರ್ಲಿಸಿ. ಆತಯತ್ರ ಸಹ್ತಾಯವಾಣಿ 14410.	S (a	ಸೆಂಬರ್ 31, 2021ಕ್ಕೆ ಅಂತ್ಯ	ETAL ಗೊಂಡ ಎರಡ	Email: in.ir ತನೇ ತ್ರೈಮಾಸಿ ತ್ರೈಮಾಸಿಕ	ಳ /9ನೇ ಮೈಲಿ, ತುವ vestorrelation@ ಕ ಹಾಗೂ ಅನ ತ್ರ ಅಂತ್ಯ	CIN: L2 ಶಿಕೂರು ರಸ್ತೆ, ಇ Økennameta ರ್ಧ ವಾಷಿಣ ತ್ಯೇಕ ಅರ್ಧ ವಾ	27109KA1964) ಬೆಂಗಳೂರು-560 al.com, Websit F ಕ ಪ್ರತ್ಯೇಕ ವ ರ್ಷಿಕ ಅಂತ್ಯ ಾ	PLC001546 0073 ದೂ.: (e: www.kenn ಮತ್ತು ಕ್ರೋಧ ನರ್ಷಾಂತ್ಯ	080 28394: nametal.com ನೀಕೃತ ಅಷ (ಪ್ರತಿ ಷೇಹ ದಾ ತ್ರೈಮ	i/kenname ರರಿಶೋಧ ತ್ರಾಂಶ ಹೊರತು ಕಾಸಿಕ ಅಂತ್ಯ	etalindia)ತ ಆರ್ಥಿಕ ಪಡಿಸಿ ಎಲ್ಲಾ ಮೊತ್ತಗ ಕ್ರೋಢೀಕೃ	ಫಲಿತಾಂಶ ಕಿ ₹ ಮಿಲಿಯನ್ಗ ತ ಾರ್ಧ ವಾರ್ಷಿಕ	ಗಳಲ್ಲಿ, ಹೇಳಿಕೆ ಕ ಅಂತ್ಯ	ಇಲ್ಲದ ಹೊರತು) ವರ್ಷಾಂತ್ಯ
changed my name to Vehaal Antony Prajwal, vide affidavit dated 03-02- 2022, Sworn before notary B.M. Chandrashekar, Bangalore.	ಫ್ಲಾಟ್ ಫಾರ್ಮ್ ವೆಬ್ ಸೈಟ್ <u>https://</u> ಪಡೆಯಬಹುದಾಗಿದೆ ಹಾಗೂ ಯಾವುದೇ ವ ಸಂಪರ್ಕಿಸಬಹುದಾದ ಇ–ಪ್ರೊಕ್ಯೂರ್ ಮೆಂ 4601000/6894877 ವಾಸಾಸಂಇ/ಬೆಂಸ/ಜಿಎ/3211/2021-22 ತೊಂಬರ್_19 ಲಕ್ಷಣಗಳು ಇವೆಯೇ? ಸಂಪ	//eproc.karnataka.gov.in ನಲ್ಲಿ ಯಾಹಿತಿ ಮತ್ತು ಯಾವುದೇ ಸಹಾಯಕ್ಕಾಗಿ ಎಟ್ ಸಹಾಯವಾಣಿ ಸಂಖ್ಯೆ: 080– ಸಹಿ/– ಪ್ರಧಾನ ವ್ಯವಸ್ಥಾಪಕರು(ಯಾ) ತರ್ಲಿಸಿ. ಅತ್ಯದ್ರಾತ ಸಹಾಯವಾಣಿ 14410.	ਫਿ ਾ ^ਰ ਾ ਸ਼ਹ.		ETAL ಗೊಂಡ ಎರರ 	Email: in.ir ತನೇ ತ್ರೈಮಾಸಿ ತ್ರೈಮಾಸಿಕ 12.2021 30.09.2	ಳ /9ನೇ ಮೈಲಿ, ತುವ vestorrelation@ ಕ ಹಾಗೂ ಅಂ ತ್ರ ಅಂತ್ಯ .021 31.12.2020	CIN: L2 	27109KA1964) ಬೆಂಗಳೂರು-560 al.com, Websit F ಕ ಪ್ರತ್ಯೇಕ ವ ರ್ಷಿಕ ಅಂತ್ಯ ಾ 31.12.2020 30	PLC001546 0073 దం.: (e: www.kenn మత్తు ಕ್ರೋఢ నర్మాంక్య 0.06.2021 31.	080 283943 nametal.com ನೀಕೃತ ಅಪ (ಪ್ರತಿ ಷೇರು ದಾ 	n/kenname ಸರಿಶೋಧ್ ತ್ರಾಂಶ ಹೊರತು ನಾಸಿಕ ಅಂತ್ಯ .09.2021 :	etalindia ನಿತ ಆರ್ಥಿಕ ಪಡಿಸಿ ಎಲ್ಲಾ ಮೊತ್ತಗ ಕ್ರೋಢೀಕ್ಷ 31.12.2020 31	ಫಲಿತಾ೦ಶ ನಿ ₹ ಮಿಲಿಯನ್ಗ ತ ೨ರ್ಧ ವಾರ್ಷಿಕ .12.2021 31.	ಗಳಲ್ಲಿ, ಹೇಳಕೆ ಕ ಅಂತ್ಯ 1.12.2020	ಇಲ್ಲದ ಹೊರತು) ವರ್ಷಾಂತ್ಯ 30.06.2021
changed my name to Vehaal Antony Prajwal, vide affidavit dated 03-02- 2022, Sworn before notary B.M. Chandrashekar, Bangalore.	ಫ್ಲಾಟ್ ಫಾರ್ಮ್ ವೆಬ್ ಸೈಟ್ <u>https://</u> ಪಡೆಯಬಹುದಾಗಿದೆ ಹಾಗೂ ಯಾವುದೇ ವ ಸಂಪರ್ಕಿಸಬಹುದಾದ ಇ–ಪೊಕ್ಯೂರ್ ಮೆಂ 4601000/6894877 ವಾಸಸಂಇ/ಬೆಂಸ(ಜಿಎ/3211/2021-22 ತೋಟಾರ್ ಕಾ ಲಕ್ಷಣಗಳು ಇವಿಯೇ? ಸಂಪ ್ ಡ್ಯಾಟ್ ಕ್ ಡ್ಯಾಟ್ ರ್ ಡ್ಯಾಟ್ ಹಾಸ್ ಹಾಸ್	//eproc.karnataka.gov.in ನಲ್ಲಿ ಯಾಹಿತಿ ಮತ್ತು ಯಾವುದೇ ಸಹಾಯಕ್ಕಾಗಿ ಎಟ್ ಸಹಾಯವಾಣಿ ಸಂಖ್ಯೆ: 080– ಸಹಿ/– ಪ್ರಧಾನ ವ್ಯವಸ್ಥಾಪಕರು(ಯಾ) ಜೆರ್ಲಿನಿ, ಅಷ್ ಟುತ್ತ ಸಹಾಯವಾಣಿ 14410 ಅಂತರ	¹⁸) ಸಂ.	ಸೆಂಬರ್ 31, 2021ಕ್ಕೆ ಅಂತ್ಯ ವಿವರಗಳು	ETAL ಗೊಂಡ ಎರಂ 	Email: in.ir ತನೇ ತ್ರೈಮಾಸಿ ತ್ರೈಮಾಸಿಕ 12.2021 30.09.2 10ತೋಧಿತ) (ಅಪರಿಕೊ	ಳ /9ನೇ ಮೈಲಿ, ತುವ vestorrelation@ ಕ ಹಾಗೂ ಅಂ ತ್ಯ ಅಂತ್ಯ 021 31.12.2020 (ಧಿತ) (ಅವರಿತೋಧಿತ)	CIN: L2 Nanoti ठाउँ, : Plennameta इं. टा टा टा टा दे. डं. डं. डं. टा ट	27109KA1964) ಬೆಂಗಳೂರು-560 al.com, Websit ಕ ಪ್ರತ್ಯೇಕ ವ ಸ್ಟೇಕ ಅಂತ್ಯ ಶ 31.12.2020 31 (ಅಪರಿಶೋಧಿತ) (2	PLC001546 0073 ದೂ.: (e: www.kenn ರುತ್ತು ಕ್ರೋ ರ್ ರ್ಷಾಂತ್ಯ 0.06.2021 31. ಸುಶೋಧಿತ) (ಆಪ	080 28394: nametal.com ತೀಕೃತ ಅಪ (ಪ್ರತಿ ಷೇಹ ವ ತ್ರೈಮ .12.2021 30. ಕರಿಶೋಧಿತ) (ಅಪ	n/kenname ರರಿಶೋಧ ತ್ರಾಂಶ ಹೊರತು ನಾಸಿಕ ಅಂತ್ಯ 09.2021 : ರರಿಶೋಧಿತ) ((etalindia)ತ ಆರ್ಥಿಕ ತಡಿಸಿ ಎಲ್ಲಾ ಮೊತ್ತಗ ಕ್ರೋಢೀಕೃ 31.12.2020 31 ಅಪರಿಶೋಧಿತ) (ಅಪ	ಫಲಿತಾಂಶ ನ ₹ ಮಿಲಿಯನ್ಗ ತ ೨ರ್ಧ ವಾರ್ಷಿಕ .12.2021 31. ಬೆರಿಶೋಧಿತ) (ಅತ	ಗಳಲ್ಲಿ, ಹೇಳಕೆ ಕ ಅಂತ್ಯ 1.12.2020 ಪರಿಶೋಧಿತ)	ಇಲ್ಲದ ಹೊರತು) ವರ್ಷಾಂತ್ಯ 30.06.2021 (ಪರಿಶೋಧಿತ)
changed my name to Vehaal Antony Prajwal, vide affidavit dated 03-02- 2022, Sworn before notary B.M. Chandrashekar, Bangalore. CHANGE OF NAME I, A. Arockia Nathan, aged	ಪ್ಲಾಟ್ ಫಾರ್ಮ್ ವೆಬ್ ಸೈಟ್ <u>https://</u> ಪಡೆಯಬಹುದಾಗಿದೆ ಹಾಗೂ ಯಾವುದೇ ವ ಸಂಪರ್ಕಿಸಬಹುದಾದ ಇ–ಪೊಕ್ಯೂರ್ ಮಂ 4601000/6894877 ಡಾಸಾರಂಭದಂ ನಡೆ.3211/2021-22 ತಾಣದಲ್ ಇಂಪ್ ಇವೆಯೇ? ಸಂಪ ್ ಡ್ಯಾಟ್ ಕ್ ಡ್ಯಾಟ್ ಹಾಸ್ ಡ್ಯಾಟ್ ಕ್ ಡ್ಯಾಟ್ ಹಾಸ್ ಡ್ಯಾಟ್ ಕ್ ಡ್ಯಾಟ್ ಹಾಸ್ ಡ್ಯಾಟ್ ಕ್ ಡ್ಯಾಟ್	//eproc.karnataka.gov.in ನಲ್ಲಿ ಮಾಹಿತಿ ಮತ್ತು ಯಾವುದೇ ಸಹಾಯಕ್ಕಾಗಿ ಎಟ್ ಸಹಾಯವಾಣಿ ಸಂಖ್ಯೆ: 080- ಸಹಿ/- ಪ್ರಧಾನ ವ್ಯವಸ್ಥಾಪಕರು(ಯಾ) ತರ್ಲಿಸಿ. ಆಷ್ಟಾಲ್ವ ಸಹಾಯವಾಡಿ 14410 ಹಿಂತರ ಹಿಂತರ ಗಿ ಎಸ್ಟ್ರಾರ್ ಕ್ರಿಗೆ ಕ್ಷಾಪ್ ತ್ಯಾತ್ ಹಿಂತರ ಗಿ ಎಸ್ಟ್ರಾರ್ ಕ್ರಿಗೆ ಕ್ಷಾಪ್ ತ್ಯಾತ್ ಹಿಂತರ ಗಿ ಎಸ್ಟ್ರಾರ್ ಕ್ರಿಗೆ ಕ್ಷಾಪ್ ತ್ಯಾತ್ ಹಿಂತರ ಗಿ ಎಸ್ಟರ್ ಕ್ರಿಗೆ ಕ್ಷಾಪ್ ತ್ಯಾತ್ ನ ಆಸ್ಪತ್ರೆ,	ಕ್ರ. ಸಂ. 1	ಸೆಂಬರ್ 31, 2021ಕ್ಕೆ ಅಂತ್ಯ	ETAL ಗೊಂಡ ಎರರ 31. (ಅಷ	Email: in.ir ತನೇ ತ್ರೈಮಾಸಿ ತ್ರೈಮಾಸಿಕ 12.2021 30.09.2	ಳ /9ನೇ ಮೈಲಿ, ತುವ vestorrelation@ ಕ ಹಾಗೂ ಅಂ ತ್ಯ ಅಂತ್ಯ 021 31.12.2020 (ಧಿತ) (ಅವರಿತೋಧಿತ)	CIN: L2 	27109KA1964) ಬೆಂಗಳೂರು-560 al.com, Websit F ಕ ಪ್ರತ್ಯೇಕ ವ ರ್ಷಿಕ ಅಂತ್ಯ ಾ 31.12.2020 30	PLC001546 0073 ದೂ.: (e: www.kenn ರುತ್ತು ಕ್ರೋ ರ್ ರ್ಷಾಂತ್ಯ 0.06.2021 31. ಸುಶೋಧಿತ) (ಆಪ	080 28394: nametal.com ತೀಕೃತ ಅಪ (ಪ್ರತಿ ಷೇಹ ವ ತ್ರೈಮ .12.2021 30. ಕರಿಶೋಧಿತ) (ಅಪ	n/kenname ಸರಿಶೋಧ್ ತ್ರಾಂಶ ಹೊರತು ನಾಸಿಕ ಅಂತ್ಯ .09.2021 :	etalindia)ತ ಆರ್ಥಿಕ ತಡಿಸಿ ಎಲ್ಲಾ ಮೊತ್ತಗ ಕ್ರೋಢೀಕೃ 31.12.2020 31 ಅಪರಿಶೋಧಿತ) (ಅಪ	ಫಲಿತಾಂಶ ನ ₹ ಮಿಲಿಯನ್ಗ ತ ೨ರ್ಧ ವಾರ್ಷಿಕ .12.2021 31. ಬೆರಿಶೋಧಿತ) (ಅತ	ಗಳಲ್ಲಿ, ಹೇಳಕೆ ಕ ಅಂತ್ಯ 1.12.2020	ಇಲ್ಲದ ಹೊರತು) ವರ್ಷಾಂತ್ಯ 30.06.2021
changed my name to Vehaal Antony Prajwal, vide affidavit dated 03-02- 2022, Sworn before notary B.M. Chandrashekar, Bangalore. CHANGE OF NAME I, A. Arockia Nathan, aged about 53 years R/a,	ಪ್ಲಾಟ್ ಫಾರ್ಮ್ ವೆಬ್ ಸೈಟ್ <u>https://</u> ಪಡೆಯಬಹುದಾಗಿದೆ ಹಾಗೂ ಯಾವುದೇ ವ ಸಂಪರ್ಕಿಸಬಹುದಾದ ಇ-ಪ್ರೊಕ್ಯೂರ್ ಮೆಂ 4601000/6894877 ಡಾಸಾಸಂಇ/ಬೆಂಸ/ಜಿಎ/3211/2021-22 ತೋಲಿಡ್-19 ಲಕ್ಷಣಗಳು ಇವೆಯೀ? ನಂತ ಹಾಸ್ಕ್ ಹಾಸ್ಕ್ ರಾಜ್ ಹುಡ್ಡು ರ್ ಹುಡ್ಡು ರಿಕ್ ವೈದ್ಯಾಧಿಕಾರಿಗಳ ಕಛೇರಿ, ಮಾಗಡಿ	//eproc.karnataka.gov.in ನಲ್ಲಿ ಯಾಹಿತಿ ಮತ್ತು ಯಾವುದೇ ಸಹಾಯಕ್ಕಾಗಿ ಎಟ್ ಸಹಾಯವಾಣಿ ಸಂಖ್ಯೆ: 080- ಸಹಿ/- ಪ್ರಧಾನ ವ್ಯವಸ್ಥಾಪಕರು(ಯಾ) ತಂತರ ವ್ಯವಸ್ಥಾಪಕರು(ಯಾ) ತಂತರ ಹಿ. ಹಾಯವಾಣಿ 14410. ಹಿ. ಹಿ. ಹಿ. ಹಿ. ಹಿ. ಹಿ. ಹಿ. ಹಿ. ಹಿ. ಹಿ.	ಕ್ರ ಸಂ. 1 2	ಸೆಂಬರ್ 31, 2021ಕ್ಕೆ ಅಂತ್ಯ ವಿವರಗಳು ಕಾರ್ಯಾಚರಣೆಗಳಿಂದ ಬಂದ ಒಟ್ಟು ಆ ಅವಧಿಯ ನಿವ್ವಳ ಲಾಭ (ತೆರಿಗೆ, ಅಸಾಧ / ಅಥವಾ ಅಸಾಮಾನ್ಯ ಐಟಂಗಳ ಮುಂ	ETAL ಗೊಂಡ ಎರರ 31. ಆದಾಯ : ಸ್ರಾರಣ ಮತ್ತು ನ್ನು	Email: in.ir ತನೇ ತ್ರೈಮಾಸಿ ತ್ರೈಮಾಸಿಕ 12.2021 30.09.2 10ತೋಧಿತ) (ಅಪರಿಕೊ	ಳ /9ನೇ ಮೈಲಿ, ತುವ vestorrelation@ ಕ ಹಾಗೂ ಅಂ ತ್ರ ಅಂತ್ಯ ಅಂತ್ಯ :021 31.12.2020 ಂಧಿತ) (ಅಪರಿತೋಧಿತ) 5 1933	CIN: L2 Nanoti ठाउँ, : Plennameta इं. टा टा टा टा दे. डं. डं. डं. टा ट	27109KA1964) ಬೆಂಗಳೂರು-560 al.com, Websit ಕ ಪ್ರತ್ಯೇಕ ವ ಸ್ಟೇಕ ಅಂತ್ಯ ಶ 31.12.2020 31 (ಅಪರಿಶೋಧಿತ) (2	PLC001546 0073 ದೂ.: (e: www.kenn ರುತ್ತು ಕ್ರೋ ರ್ ರ್ಷಾಂತ್ಯ 0.06.2021 31. ಸುಶೋಧಿತ) (ಆಪ	080 28394: nametal.com ತೀಕೃತ ಅಪ (ಪ್ರತಿ ಷೇಹ ವ ತ್ರೈಮ .12.2021 30. ಕರಿಶೋಧಿತ) (ಅಪ	n/kenname ರರಿಶೋಧ ತ್ರಾಂಶ ಹೊರತು ನಾಸಿಕ ಅಂತ್ಯ 09.2021 : ರರಿಶೋಧಿತ) ((etalindia)ತ ಆರ್ಥಿಕ ತಡಿಸಿ ಎಲ್ಲಾ ಮೊತ್ತಗ ಕ್ರೋಢೀಕೃ 31.12.2020 31 ಅಪರಿಶೋಧಿತ) (ಅಪ	ಫಲಿತಾಂಶ ನ ₹ ಮಿಲಿಯನ್ಗ ತ ೨ರ್ಧ ವಾರ್ಷಿಕ .12.2021 31. ಬೆರಿಶೋಧಿತ) (ಅತ	ಗಳಲ್ಲಿ, ಹೇಳಕೆ ಕ ಅಂತ್ಯ 1.12.2020 ಪರಿಶೋಧಿತ)	ಇಲ್ಲದ ಹೊರತು) ವರ್ಷಾಂತ್ಯ 30.06.2021 (ಪರಿಶೋಧಿತ)
changed my name to Vehaal Antony Prajwal, vide affidavit dated 03-02- 2022, Sworn before notary B.M. Chandrashekar, Bangalore. CHANGE OF NAME I, A. Arockia Nathan, aged	ಪ್ಲಾಟ್ ಫಾರ್ಮ್ ವೆಬ್ ಸೈಟ್ https:// ಪಡೆಯಬಹುದಾಗಿದೆ ಹಾಗೂ ಯಾವುದೇ ವ ಸಂಪರ್ಕಿಸಬಹುದಾದ ಇ-ಪ್ರೊಕ್ಯೂರ್ ಮೆಂ 4601000/6894877 ಡಾಸಾರಂಜ, ಜೆಎ/3211/2021-22 ತೋಲಡ್-೨೨ ಲಕ್ಷಣಗಳು ಇವೆಯೇ? ಸಂಪ ಹಾಸ್ಟ್ ಕ್ ಡ್ಯಾಪಿಕ್ ಹಾಸ್ಟ್ ಕ್ ಡ್ಯಾಪಿಕ್ ಹುಡ್ಡಾರ್ ಕ್ ಡ್ಯಾಪಿಕ್ ಹುಡ್ಡಾರ್ ಕ್ ಡ್ಯಾಪಿಕ್ ಸಂ. ಕುಆ/ಪಥ್ಯಾಹಾರ/195/2021-22	//eproc.karnataka.gov.in ನಲ್ಲಿ ಮಾಹಿತಿ ಮತ್ತು ಯಾವುದೇ ಸಹಾಯಕ್ಕಾಗಿ ಎಟ್ ಸಹಾಯವಾಣಿ ಸಂಖ್ಯೆ: 080- ಸಹಿ/- ಪ್ರಧಾನ ವ್ಯವಸ್ಥಾಪಕರು(ಯಾ) ತರ್ಲಿಸಿ. ಅಷಲುತ ಸಹಾಯವಾಣಿ 14410. ಹಿಂತರ ಹಿಡಿಗಳ ಸ್ವಚ್ಛತ್ತ ಹಿಡಿದ್ದಾರೆ, ರಸ್ತೆ, ಬೆಂಗಳೂರು – 560023 ದಿನಾಂಕ : 02-02-2022	ਝ) ਸ਼ਹ 1 2 3	ಸೆಂಬರ್ 31, 2021ಕ್ಕೆ ಅಂತ್ಯ ವಿವರಗಳು ಕಾರ್ಯಾಚರಣೆಗಳಿಂದ ಬಂದ ಒಟ್ಟು ಆ ಅವಧಿಯ ನಿವ್ವಳ ಲಾಭ (ತೆರಿಗೆ, ಅಸಾಧ / ಅಥವಾ ಅಸಾಮಾನ್ಯ ಐಟಂಗಳ ಮುಂ ತೆರಿಗೆಯ ಮುನ್ನ ಅವಧಿಯ ನಿಂ	ETAL ಗೊಂಡ ಎರರ 31. (ಅಷ ತದಾಯ ತ ಸ್ವಾರಣ ಮತ್ತು ನ್ನ) ವ್ವಳ ಲಾಭ	Email: in.ir ತನೇ ತ್ರೈಮಾಸಿ ತ್ರೈಮಾಸಿಕ 12.2021 30.09.2 15ಶೋಧಿತ) (ಅಪರಿಶೊ 2390 237	ಳ /9ನೇ ಮೈಲಿ, ತುವ vestorrelation@ ಕ ಹಾಗೂ ಅಂ ತ್ರ ಅಂತ್ಯ 021 31.12.2020 ೧ಧಿತ) (ಅವರಿಕೋಧಿತ) 5 1933	CIN: L2 Nanoti पर्यु. : Pekennameta कृत् व्याव्यक्षि ईरार अप्रिंग व्याप्र 1.12.2021 (एडरीकेल्प्रेड) 4765	27109KA1964) ಬೆಂಗಳೂರು-560 al.com, Websit ಕ ಪ್ರತ್ಯೇಕ ವ ರ್ಷಿಕ ಅಂತ್ಯ ಶ 31.12.2020 31 (ಅಪರಿತೋಧಿತ) (ಭ 3716	PLC001546 0073 ದೂ.: (e: www.kenn ರುತ್ತು ಕ್ರೋ ರ ರರ್ಷಾಂತ್ಯ 0.06.2021 31. ರುಕೋಧಿತ) (ಅಪ 8114	080 28394: nametal.com ತೀಕೃತ ಅಷ (ಪ್ರತಿ ಷೇಹ ಡ ತ್ರೈಮ .12.2021 30. ಕರಿಕೋಧಿತ) (ಅಷ 2390 ಕ	Nkenname ರರಿಶೋ ಧ ತ್ತಾಂಶ ಹೊರತು ನಾಸಿಕ ಅಂತ್ಯ 09.2021 : ರುಶೋಧಿತ) (0 2375	etalindia)ತ ಆರ್ಥಿಕ ಪಡಿಸಿ ಎಲ್ಲಾ ಮೊತ್ತಗ ಕ್ರೋಢೀಕೃ 31.12.2020 31 ಅಪರಿಶೋಧಿತ) (ಅಪ 2168	ಫಲಿತಾಂಶ. ನ ಮಿಲಿಯನ್ಗ ತ ೨ರ್ಧ ವಾರ್ಷಿಕ .12.2021 31. ರುಶೋಧಿತ) (ಅಷ 4765	ಗಳಲ್ಲಿ, ಹೇಳಕೆ ಕ ಅಂತ್ಯ 1.12.2020 ಪರಿಶೋಧಿತ) 4139	ಇಲ್ಲದ ಹೊರತು) ವರ್ಷಾಂತ್ಯ 30.06.2021 (ಪರಿಶೋಧಿತ) 8537
changed my name to Vehaal Antony Prajwal, vide affidavit dated 03-02- 2022, Sworn before notary B.M. Chandrashekar, Bangalore. CHANGE OF NAME I, A. Arockia Nathan, aged about 53 years R/a, #1442, Joseph Layout, Behind Canara Bank, Begur Main Road,	ಪ್ಲಾಟ್ ಫಾರ್ಮ್ ವೆಬ್ ಸೈಟ್ https:// ಪಡೆಯಬಹುದಾಗಿದೆ ಹಾಗೂ ಯಾವುದೇ ವ ಸಂಪರ್ಕಿಸಬಹುದಾದ ಇ-ಪ್ರೊಕ್ಯೂರ್ ಮೆಂ 4601000/6894877 ವಾಸಾಸಂಜ್ರಬೆಂಸ/ಜಿಎ/3211/2021-22 ತೋಲಾಡ್ ಕಾ ಅರ್ಥಡರಿತು ಇವೆಯೇ? ಸಂಪ ಹಾಸ್ ಹಾಸ್ ಹಾಸ್ ಹಾಸ್ ಹೆಂಡ್ರ್ ಎಂ ಹಿರ್ವಾಂಗ್ ಹೆಂಡ್ರ್ ಹಿಕ್ ಹೆಂಡ್ರ್ ಹಿಕ್ ಸಂಜ ಹಿರ್ವಾಂಗ್ ಹೆಂಡ್ರ್ ಹಿಕ್ ಸಂಜ ಹಿರ್ವಾಂಗ್ ಹೆಂಡ್ರ್ ಹಿಕ್ ಹಿಕ್ ಹಿಕ್ ಹಿಕ್ ಹಿಕ್ ಹಿಕ್ ಹಿಕ್ ಹಿಕ್	//eproc.karnataka.gov.in ನಲ್ಲಿ ಮಾಹಿತಿ ಮತ್ತು ಯಾವುದೇ ಸಹಾಯಕ್ಕಾಗಿ ಎಟ್ ಸಹಾಯವಾಣಿ ಸಂಖ್ಯೆ: 080- ಸಹಿ/- ಪ್ರಧಾನ ವ್ಯವಸ್ಥಾಪಕರು(ಯಾ) ತರ್ತಿಹಿ, ಆತಮಿತ ಸಹಾಯವಾಣಿ 14410. ಹಿಂತರ ಮಾಡಿತ್ಯಕ್ಕೆ ರತ್ತೆ, ಬೆಂಗಳೂರು - 560023 ದಿನಾಂಕ : 02-02-2022 ಧಿಸೂಚನೆ	ಕ್ರ ಸಂ. 1 2 3	ಸೆಂಬರ್ 31, 2021ಕ್ಕೆ ಅಂತ್ಯ ವಿವರಗಳು ಕಾರ್ಯಾಚರಣೆಗಳಿಂದ ಬಂದ ಒಟ್ಟು ಆ ಅವಧಿಯ ನಿವ್ವಳ ಲಾಭ (ತೆರಿಗೆ, ಅಸಾಧ / ಅಥವಾ ಅಸಾಮಾನ್ಯ ಐಟಂಗಳ ಮುಂ	ETAL ಗೊಂಡ ಎರರ 31. (ಅಷ ತದಾಯ ತ ಸ್ವಾರಣ ಮತ್ತು ನ್ನ) ವ್ವಳ ಲಾಭ	Email: in.ir ತನೇ ತ್ರೈಮಾಸಿ ತ್ರೈಮಾಸಿಕ 12.2021 30.09.2 15ಶೋಧಿತ) (ಅಪರಿಶೊ 2390 237	ಳ /9ನೇ ಮೈಲಿ, ತುವ vestorrelation@ ಕ ಹಾಗೂ ಅಂ ತ್ರ ಅಂತ್ಯ :021 31.12.2020 :Q31 (ಆಪರಿತೋಧಿತ) 5 1933 8 179	CIN: L2 Nanoti पर्यु. : Pekennameta कृत् व्याव्यक्षि ईरार अप्रिंग व्याप्र 1.12.2021 (एडरीकेल्प्रेड) 4765	27109KA1964) ಬೆಂಗಳೂರು-560 al.com, Websit ಕ ಪ್ರತ್ಯೇಕ ವ ರ್ಷಿಕ ಅಂತ್ಯ ಶ 31.12.2020 31 (ಅಪರಿತೋಧಿತ) (ಭ 3716	PLC001546 0073 ದೂ.: (e: www.kenn ರುತ್ತು ಕ್ರೋ ರ ರರ್ಷಾಂತ್ಯ 0.06.2021 31. ರುಕೋಧಿತ) (ಅಪ 8114	080 28394: nametal.com ತೀಕೃತ ಅಷ (ಪ್ರತಿ ಷೇಹ ಡ ತ್ರೈಮ .12.2021 30. ಕರಿಕೋಧಿತ) (ಅಷ 2390 ಕ	Nkenname ರರಿಶೋ ಧ ತ್ತಾಂಶ ಹೊರತು ನಾಸಿಕ ಅಂತ್ಯ 09.2021 : ರುಶೋಧಿತ) ((2375	etalindia)ತ ಆರ್ಥಿಕ ಪಡಿಸಿ ಎಲ್ಲಾ ಮೊತ್ತಗ ಕ್ರೋಢೀಕೃ 31.12.2020 31 ಅಪರಿಶೋಧಿತ) (ಅಪ 2168	ಫಲಿತಾಂಶ. ನ ಮಿಲಿಯನ್ಗ ತ ೨ರ್ಧ ವಾರ್ಷಿಕ .12.2021 31. ರುಶೋಧಿತ) (ಅಷ 4765	ಗಳಲ್ಲಿ, ಹೇಳಕೆ ಕ ಅಂತ್ಯ 1.12.2020 ಪರಿಶೋಧಿತ) 4139	ಇಲ್ಲದ ಹೊರತು) ವರ್ಷಾಂತ್ಯ 30.06.2021 (ಪರಿಶೋಧಿತ) 8537
changed my name to Vehaal Antony Prajwal, vide affidavit dated 03-02- 2022, Sworn before notary B.M. Chandrashekar, Bangalore. CHANGEOF NAME I, A. Arockia Nathan, aged about 53 years R/a, #1442, Joseph Layout, Behind Canara Bank, B e g ur Main Road, Bangalore - 560068, have	ಪ್ಲಾಟ್ ಫಾರ್ಮ್ ವೆಬ್ ಸೈಟ್ https:// ಪಡೆಯಬಹುದಾಗಿದೆ ಹಾಗೂ ಯಾವುದೇ ವ ಸಂಪರ್ಕಿಸಬಹುದಾದ ಇ-ಪೊಕ್ಯೂರ್ ಮೆಂ 4601000/6894877 ವಾಸಾರಂಭದಿನ/ಟಿಂ.3211/2021-22 ತೋಬಿಡ್-೧೨ ಲಕ್ಷಣಗಳು ಇವೆಯೇ? ಸಂಪ ್ರಾಟ್ ಹಾಸ್ಟ್ ್ ್ವ್ಯಾಟ್ ್ ರಾಜ್ ರಾಜ್ ರಾಜ್ ರಾಜ್ ರಾಜ್ ರಾಜ್ ರಾಜ್ ರಾಜ	//eproc.karnataka.gov.in ನಲ್ಲಿ ಮಾಹಿತಿ ಮತ್ತು ಯಾವುದೇ ಸಹಾಯಕ್ಕಾಗಿ ಎಟ್ ಸಹಾಯವಾಣಿ ಸಂಖ್ಯೆ: 080- ಸಹಿ/- ಪ್ರಧಾನ ವ್ಯವಸ್ಥಾಪಕರು(ಯಾ) ತರ್ಲಿಸಿ. ಆಷಲುತ್ರ ಸಹಾಯವಾಣಿ ಗಳಿಗುಂ ಹಾತ್ರಾಂತರ ಮಾಡಿತ್ಯಾತ್ ರಸ್ತೆ, ಚೆಂಗಳೂರು – 560023 ದಿನಾಂಕ : 02-02-2022 ಧಿಸೂಚನೆ ರು ಇಲ್ಲಿನ ಒಳರೋಗಿಗಳಿಗೆ 2022-23ನೇ	ਤੱ ਸ਼ਹਿ 1 2 3 4	ಸೆಂಬರ್ 31, 2021ಕ್ಕೆ ಅಂತ್ಯ ವಿವರಗಳು ಕಾರ್ಯಾಚರಣೆಗಳಿಂದ ಬಂದ ಒಟ್ಟು ಆ ಅವಧಿಯ ನಿವ್ವಳ ಲಾಭ (ತೆರಿಗೆ, ಅಸಾಧ / ಅಥವಾ ಅಸಾಮಾನ್ಯ ಐಟಂಗಳ ಮುಂ ತೆರಿಗೆಯ ಮುನ್ನ ಅವಧಿಯ ನಿಂ (ಅಸಾಧಾರಣ ಮತ್ತು / ಅಥವಾ ಐಟಂಗಳ ನಂತರ) ತೆರಿಗೆಯ ನಂತರ ಅವಧಿಯ ನಿಂ	ETAL ಗೊಂಡ ಎರೆಂ 31. (ಅಷ ತದಾಯ ತ ತ್ವರಾರಣ ಮತ್ತು ನ್ನ) ವ್ವಳ ಲಾಭ ಅಸಾಮಾನ್ಯ ವ್ವಳ ಲಾಭ	Email: in.ir ತನೇ ತ್ರೈಮಾಸಿ ತ್ರೈಮಾಸಿಕ 12.2021 30.09.2 12.2021 30.09.2 3390 237 404 37	ಳ /9ನೇ ಮೈಲಿ, ತುವ vestorrelation@ ಕ ಹಾಗೂ ಅಂ ತ್ರ ಅಂತ್ಯ :021 31.12.2020 :Q31 (ಆಪರಿತೋಧಿತ) 5 1933 8 179	CIN: L2 Nanoti प्रमु. : Pkennameta जूर ज्ञाद्भेश डुंहर अप्रिय (एडरीकेल्प्रेड) 4765 782	27109KA1964) ಬೆಂಗಳೂರು-560 al.com, Websiti ಕ ಪ್ರತ್ಯೇಕ ವ ತಿರ್ಗಿಕ ಅಂತ್ಯ ಶ 31.12.2020 31 (ಅಪರಿತೋಧಿತ) (ಭ 3716 339	PLC001546 0073 ದೂ.: (e: www.kenn ರುತ್ತು ಕ್ರೋ ರ ರರ್ಷಾಂತ್ಯ 0.06.2021 31. ರುಕೋಧಿತ) (ಅಪ 8114 904	080 28394: nametal.com ತೀಕೃತ ಅಷ (ಪ್ರತಿ ಷೇಹ ಡ <u>ತೈ</u> ವು 12.2021 30. ರರಿಕೋಧಿತ) (ಅಷ 2390 ದ	//kennami ರಿಶೋಧ್ ತ್ರಾಂಶ ಸೂರತ ನಾಸಿಕ ಅಂತ್ಯ 09.2021 : ರುಶೋಧಿತ) (/ 2375 378	etalindia Je CRP: F stata Jorg: diagri <u>Bio</u> (Ref 31.12.2020 31 vatOzâr(Qe) (vat 2168 226	ಫಲಿತಾಂಶ & ನೆ ಮಿಲಿಯನ್ಗ ತ ಲರ್ಧ ವಾರ್ಷಿಕ 12.2021 31. ರೆಶೋಧಿತ) (ಅಪ 4765 784	ಗಳಲ್ಲಿ. ಹೇಳಿಕೆ ಕ ಅಂತ್ಯ 1.12.2020 ಪರಿಶೋಧಿತ) 4139 416	ಇಲ್ಲದ ಹೊರತು) ವರ್ಷಾಂತ್ಯ 30.06.2021 (ಸರಿಶೋಧಿತ) 8537 995
changed my name to Vehaal Antony Prajwal, vide affidavit dated 03-02- 2022, Sworn before notary B.M. Chandrashekar, Bangalore. CHANGEOF NAME I, A. Arockia Nathan, aged about 53 years R/a, #1442, Joseph Layout, Behind Canara Bank, B e g ur Main Road, Bangalore - 560068, have changed my name to Altin	ಪ್ಲಾಟ್ ಫಾರ್ಮ್ ವೆಬ್ ಸೈಟ್ https:// ಪಡೆಯಬಹುದಾಗಿದೆ ಹಾಗೂ ಯಾವುದೇ ವ ಸಂಪರ್ಕಿಸಬಹುದಾದ ಇ-ಪ್ರೊಕ್ಯೂರ್ ಮೆಂ 4601000/6894877 ವಾಸಾಸಂಜ್ರಬೆಂಸ/ಜಿಎ/3211/2021-22 ತೋಲಾಡ್ ಕಾ ಅರ್ಥಡರಿತು ಇವೆಯೇ? ಸಂಪ ಹಾಸ್ ಹಾಸ್ ಹಾಸ್ ಹಾಸ್ ಹೆಂಡ್ರ್ ಎಂ ಹಿರ್ವಾಂಗ್ ಹೆಂಡ್ರ್ ಹಿಕ್ ಹೆಂಡ್ರ್ ಹಿಕ್ ಸಂಜ ಹಿರ್ವಾಂಗ್ ಹೆಂಡ್ರ್ ಹಿಕ್ ಸಂಜ ಹಿರ್ವಾಂಗ್ ಹೆಂಡ್ರ್ ಹಿಕ್ ಹಿಕ್ ಹಿಕ್ ಹಿಕ್ ಹಿಕ್ ಹಿಕ್ ಹಿಕ್ ಹಿಕ್	//eproc.karnataka.gov.in ನಲ್ಲಿ ಮಾಹಿತಿ ಮತ್ತು ಯಾವುದೇ ಸಹಾಯಕ್ಕಾಗಿ ಎಟ್ ಸಹಾಯವಾಣಿ ಸಂಖ್ಯೆ: 080- ಸಹಿ/- ಪ್ರಧಾನ ವ್ಯವಸ್ಥಾಪಕರು(ಯಾ) ತರ್ಲಿಸಿ. ಆಷಲುತ್ರ ಸಹಾಯವಾಣಿ ಗಳಿಗುಂ ಹಿಂತರ ಗ್ ಸ್ಟ್ರಿಸ್ ರಸ್ತೆ, ಚೆಂಗಳೂರು – 560023 ದಿನಾಂಕ : 02-02-2022 ಧಿಸೂಚನೆ ರು ಇಲ್ಲಿನ ಒಳರೋಗಿಗಳಿಗೆ 2022-23ನೇ ಎಂಧ) 3 ರಲ್ಲಿ ಲಗತ್ತಿಸಿರುವ) ಅಕ್ಕಿ, ಆಹಾರ	ਤੱਤ, ਸੋਹ. 1 2 3 4	ಸೆಂಬರ್ 31, 2021ಕ್ಕೆ ಅಂತ್ಯ ವಿವರಗಳು ಕಾರ್ಯಾಚರಣೆಗಳಿಂದ ಬಂದ ಒಟ್ಟು ಆ ಅವಧಿಯ ನಿವ್ವಳ ಲಾಭ (ತೆರಿಗೆ, ಅಸಾಧ / ಅಥವಾ ಅಸಾಮಾನ್ಯ ಐಟಂಗಳ ಮುಂ ತೆರಿಗೆಯ ಮುನ್ನ ಅವಧಿಯ ನಿನ (ಅಸಾಧಾರಣ ಮತ್ತು / ಅಥವಾ ಐಟಂಗಳ ನಂತರ) ತೆರಿಗೆಯ ನಂತರ ಅವಧಿಯ ನಿನ (ಅಸಾಧಾರಣ ಮತ್ತು / ಅಥವಾ	ETAL ಗೊಂಡ ಎರೆಂ 31. (ಅಷ ತದಾಯ ತ ತ್ವರಾರಣ ಮತ್ತು ನ್ನ) ವ್ವಳ ಲಾಭ ಅಸಾಮಾನ್ಯ ವ್ವಳ ಲಾಭ	Email: in.ir ತನೇ ತ್ರೈಮಾಸಿ ತ್ರೈಮಾಸಿಕ 12.2021 30.09.2 12.2021 30.09.2 12.2021 30.09.2 2390 237 404 37 404 37	ಳ /9ನೇ ಮೈಲಿ, ತುವ vestorrelation@ ಕ ಹಾಗೂ ಅಂ ತ್ರ ಅಂತ್ಯ :021 31.12.2020 ಂಭಿತ) (ಅಪರಿತೋಧಿತ) 5 1933 8 179 8 179	CIN: L2	27109KA1964 20109KA1964 2010800-560 201000-560 20109-560 20100 20100 20100 20100 20100 20100 20100 20100 20100 20100 20100 20100 20100 20100 20100 201000	PLC001546 0073	080 28394: nametal.com ತೀಕೃತ ಅಷ (ಪ್ರತಿ ಷೇಹ ಡ (ಪ್ರತಿ ಷೇಹ ಡ (ಪ್ರತಿ ಷೇಹ ಡ (ಪ್ರತಿ ಪೇಹ ಡ (ಪ್ರತಿ ಪೇಹ ಡ (ತ್ರತ) (ಅಷ 2390 ದಿ 406	//kennami ううぎのでで sgot diada の3.5	etalindia Je Cipre stata agg dagg Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution So	ಫಲಿತಾಂಶ ಜ	ಕ ಅಂತ್ಯ 1.12.2020 ಪರಿಶೋಧಿತ) 4139 416 406	ବ୍ୟୁମ ଭିନସଛ)
changed my name to Vehaal Antony Prajwal, vide affidavit dated 03-02- 2022, Sworn before notary B.M. Chandrashekar, Bangalore. CHANGEOF NAME I, A. Arockia Nathan, aged about 53 years R/a, #1442, Joseph Layout, Behind Canara Bank, B e g ur Main Road, Bangalore - 560068, have	ಪ್ಲಾಟ್ ಫಾರ್ಮ್ ವೆಬ್ ಸೈಟ್ https:// ಪಡೆಯಬಹುದಾಗಿದೆ ಹಾಗೂ ಯಾವುದೇ ವ ಸಂಪರ್ಕಿಸಬಹುದಾದ ಇ-ಪ್ರೊಕ್ಯಾರ್ ಮೆಂ 4601000/6894877 ಡಾಸರಂಇ/ಬೆಂಸ/ಜಿಎ/3211/2021-22 ತೋಟಾಲ್ ಅರ್ಥಾತ್ ಹೇಸ್ ಹೆಂಸ್ ಹೇಸ್ಟ್ರ್ ಹೇಸ್ ಹೆಂಸ್ ಹೇಸ್ಟ್ರ್ ಹೇಸ್ ಹೆಂಡರ್ ಅ ಕುಷ್ಠರೋಗ ಆಸ್ಪತ್ರೆ ಮಾಗಡಿ ರಸ್ತೆ, ಬೆಂಗಳೂ ಸಾಲಿನ ಪಥ್ಯಾಹಾರಕ್ಕಾಗಿ ಅಗತ್ಯವಾದ (ಅನುಬ ಪದಾರ್ಥ, ಮೊಟ್ಟೆ, ಬ್ರೆಡ್ ಖರೀದಿಸಲು ಪಾರದರ್ಶಕತೆ ಅಧಿನಿಯಮ 1999 ಮತ್ತು	//eproc.karnataka.gov.in ನಲ್ಲಿ ಸಾಹಿತಿ ಮತ್ತು ಯಾವುದೇ ಸಹಾಯಕ್ಕಾಗಿ ಎಟ್ ಸಹಾಯವಾಣಿ ಸಂಖ್ಯೆ: 080– ಸಹಿ/– ಪ್ರಧಾನ ವ್ಯವಸ್ಥಾಪಕರು(ಯಾ) ತರ್ಲಿಸಿ. ಆಜಿಬ್ರತ ಸಹಾಯವಾಣಿ ಗ4410 ಹಿಂತರ 1000 ರೆ. ಕೆ. 02–02–2022 ಧಿಸೂಚನೆ ದು ಇಲ್ಲಿನ ಒಳರೋಗಿಗಳಿಗೆ 2022–23ನೇ ಬಂಧ) 3 ರಲ್ಲಿ ಲಗತ್ತಿಸಿರುವ) ಅಕ್ಕಿ. ಆಹಾರ ಕರ್ನಾಟಕ ಸಾರ್ವಜನಿಕ ಸಂಗ್ರಹಣೆ ನಿಯಮಗಳು 2000 ರಂತೆ ಟೆಂಡರನ್ನು	ອ້ງ ກ່ວ. 1 2 3 4	ಸೆಂಬರ್ 31, 2021ಕ್ಕೆ ಅಂತ್ಯ ವಿವರಗಳು ಕಾರ್ಯಾಚರಣೆಗಳಿಂದ ಬಂದ ಒಟ್ಟು ಆ ಅವಧಿಯ ನಿವ್ವಳ ಲಾಭ (ತೆರಿಗೆ, ಅಸಾಧ / ಅಥವಾ ಅಸಾಮಾನ್ಯ ಐಟಂಗಳ ಮುಂ ತೆರಿಗೆಯ ಮುನ್ನ ಅವಧಿಯ ನಿನ (ಅಸಾಧಾರಣ ಮತ್ತು / ಅಥವಾ ಐಟಂಗಳ ನಂತರ) ತೆರಿಗೆಯ ನಂತರ ಅವಧಿಯ ನಿನ (ಅಸಾಧಾರಣ ಮತ್ತು / ಅಥವಾ ಐಟಂಗಳ ನಂತರ)	ETAL ಗೊಂಡ ಎರರ 31. (ಅಷ ತದಾಯ ನ ತ್ವರ ಲಾಭ ವ್ವಳ ಲಾಭ ವ್ವಳ ಲಾಭ ಅಸಾಮಾನ್ಯ ಅಸಾಮಾನ್ಯ	Email: in.ir ತನೇ ತ್ರೈಮಾಸಿ ತ್ರೈಮಾಸಿಕ 12.2021 30.09.2 12.2021 30.09.2 3390 237 404 37	ಳ /9ನೇ ಮೈಲಿ, ತುವ vestorrelation@ ಕ ಹಾಗೂ ಅಂ ತ್ರ ಅಂತ್ಯ :021 31.12.2020 ಂಭಿತ) (ಅಪರಿತೋಧಿತ) 5 1933 8 179 8 179	CIN: L2 Nanoti प्रमु. : Pkennameta जूर ज्ञाद्भेश डुंहर अप्रिय (एडरीकेल्प्रेड) 4765 782	27109KA1964) ಬೆಂಗಳೂರು-560 al.com, Websiti ಕ ಪ್ರತ್ಯೇಕ ವ ತಿರ್ಗಿಕ ಅಂತ್ಯ ಶ 31.12.2020 31 (ಅಪರಿತೋಧಿತ) (ಭ 3716 339	PLC001546 0073 ದೂ.: (e: www.kenn ರುತ್ತು ಕ್ರೋ ರ ರರ್ಷಾಂತ್ಯ 0.06.2021 31. ರುಕೋಧಿತ) (ಅಪ 8114 904	080 28394: nametal.com ತೀಕೃತ ಅಷ (ಪ್ರತಿ ಷೇಹ ಡ <u>ತೈ</u> ವು 12.2021 30. ರರಿಕೋಧಿತ) (ಅಷ 2390 ದ	//kennami ರಿಶೋಧ್ ತ್ರಾಂಶ ಸೂರತ ನಾಸಿಕ ಅಂತ್ಯ 09.2021 : ರುಶೋಧಿತ) (/ 2375 378	etalindia Je CRP: F stata Jorg: diagri <u>Borg: diagri</u> 31.12.2020 31 vatobarches) (vatori 2168 226	ಫಲಿತಾಂಶ & ನೆ ಮಿಲಿಯನ್ಗ ತ ಲರ್ಧ ವಾರ್ಷಿಕ 12.2021 31. ರೆಶೋಧಿತ) (ಅಪ 4765 784	ಗಳಲ್ಲಿ. ಹೇಳಿಕೆ ಕ ಅಂತ್ಯ 1.12.2020 ಪರಿಶೋಧಿತ) 4139 416	ಇಲ್ಲದ ಹೊರತು) ವರ್ಷಾಂತ್ಯ 30.06.2021 (ಸರಿಶೋಧಿತ) 8537 995
changed my name to Vehaal Antony Prajwal, vide affidavit dated 03-02- 2022, Sworn before notary B.M. Chandrashekar, Bangalore. CHANGEOF NAME I, A. Arockia Nathan, aged about 53 years R/a, #1442, Joseph Layout, Behind Canara Bank, Begur Main Road, Bangalore - 560068, have changed my name to Altin Anthony Raj, vide affidavit dated 03-02-2022, Sworn b e f o r e n o t a r y	ಪ್ಲಾಟ್ ಫಾರ್ಮ್ ವೆಬ್ ಸೈಟ್ https:// ಪಡೆಯಬಹುದಾಗಿದೆ ಹಾಗೂ ಯಾವುದೇ ವ ಸಂಪರ್ಕಿಸಬಹುದಾದ ಇ–ಪ್ರೊಕ್ಯೂರ್ ಮಂ 4601000/6894877 ಡಾಸಾರಂಭದಿಂತ/ತಿರಿ21-22 ತೋರಿಸಿತ್-19 ಲಕ್ಷಣಗಳು ಇವೆಯೇ? ಸಂದ ಹುಷ್ಟರೋ? ಹೇಳು ಇವೆಯೇ? ಸಂದ ಹುಷ್ಟರೋ? ಹೈದ್ಯಾಧಿಕಾರಿಗಳ ಕಛೇರಿ, ಮಾಗಡಿ ಸಂ. ಕುಆ/ಪಥ್ಯಾಹಾರ/195/2021-22 ಟೆಂಡರ್ ಅ ಕುಷ್ಠರೋಗ ಆಸ್ಪತ್ರೆ, ಮಾಗಡಿ ರಸ್ತೆ, ಬೆಂಗಳೂ ಸಾಲಿನ ಪಥ್ಯಾಹಾರಕ್ಕಾಗಿ ಅಗತ್ಯವಾದ (ಅನು ಪದಾರ್ಥ, ಮೊಟ್ಟೆ, ಬ್ರೆಡ್ ಖರೀದಿಸಲು ಪಾರದರ್ಶಕತೆ ಅಧಿನಿಯಮ 1999 ಮತ್ತು ಇ–ಪ್ರೊಕ್ಯೂರ್ ಮೆಂಟ್ ಮುಖಾಂತರ ಕರೆಯ	//eproc.karnataka.gov.in ನಲ್ಲಿ ಸಾಹಿತಿ ಮತ್ತು ಯಾವುದೇ ಸಹಾಯಕ್ಕಾಗಿ ಎಟ್ ಸಹಾಯವಾಣಿ ಸಂಖ್ಯೆ: 080- ಸಹಿ/- ಪ್ರಧಾನ ವ್ಯವಸ್ಥಾಪಕರು(ಯಾ) ತರ್ಲಿಸಿ. ಅಷ್ಟಲ್ಲಾತ ಸಹಾಯವಾಡಿ 14410 ಹಿಂತರ 1 ಹಿಂತರ	5 5 5	ಸೆಂಬರ್ 31, 2021ಕ್ಕೆ ಅಂತ್ಯ ವಿವರಗಳು ಕಾರ್ಯಾಚರಣೆಗಳಿಂದ ಬಂದ ಒಟ್ಟು ಆ ಅವಧಿಯ ನಿವ್ವಳ ಲಾಭ (ತೆರಿಗೆ, ಅಸಾಧ / ಅಥವಾ ಅಸಾಮಾನ್ಯ ಐಟಂಗಳ ಮುಂ ತೆರಿಗೆಯ ಮುನ್ನ ಅವಧಿಯ ನಿನ (ಅಸಾಧಾರಣ ಮತ್ತು / ಅಥವಾ ಐಟಂಗಳ ನಂತರ) ತೆರಿಗೆಯ ನಂತರ ಅವಧಿಯ ನಿನ (ಅಸಾಧಾರಣ ಮತ್ತು / ಅಥವಾ ಐಟಂಗಳ ನಂತರ) ಅವಧಿಯ ಒಟ್ಟು ಸಮಗ್ರ ಆದಾಯ ಕ್ರೊಢೀಕೃತ ಲಾಭ / (ನಷ್ಟ) (ತೆರಿಗೆಂ	ETAL ಗೊಂಡ ಎರರ 31. (ಅಪ ತಿರಾಯ ತ್ತು ಸ್ನು) ವ್ವಳ ಲಾಭ ಅಸಾಮಾನ್ಯ ಅಸಾಮಾನ್ಯ (ಅವಧಿಯ ಮ ನಂತರ)	Email: in.ir ತನೇ ತ್ರೈಮಾಸಿ ತ್ರೈಮಾಸಿಕ 12.2021 30.09.2 12.2021 30.09.2 12.2021 30.09.2 2390 237 404 37 404 37	ಳ /9ನೇ ಮೈಲಿ, ತುವ vestorrelation@ ಕ ಹಾಗೂ ಅಂ ತ್ರ ಅಂತ್ಯ :021 31.12.2020 ಂಭಿತ) (ಅಪರಿತೋಧಿತ) 5 1933 8 179 8 179	CIN: L2	27109KA1964 20109KA1964 2010800-560 201000-560 20109-560 20100 20100 20100 20100 20100 20100 20100 20100 20100 20100 20100 20100 20100 20100 20100 20100	PLC001546 0073	080 28394: nametal.com ತೀಕೃತ ಅಷ (ಪ್ರತಿ ಷೇಹ ಡ (ಪ್ರತಿ ಷೇಹ ಡ (ಪ್ರತಿ ಷೇಹ ಡ (ಪ್ರತಿ ಪೇಹ ಡ (ಪ್ರತಿ ಪೇಹ ಡ (ತ್ರತ) (ಅಷ 2390 ದಿ 406	//kennami ううぎのでで sgot diada の3.5	etalindia Je Cipre stata agg dagg Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution Solution So	ಫಲಿತಾಂಶ ಜ	ಕ ಅಂತ್ಯ 1.12.2020 ಪರಿಶೋಧಿತ) 4139 416 406	ବ୍ୟୁମ ଭିନସଛ)
changed my name to Vehaal Antony Prajwal, vide affidavit dated 03-02- 2022, Sworn before notary B.M. Chandrashekar, Bangalore. CHANGE OF NAME I, A. Arockia Nathan, aged about 53 years R/a, #1442, Joseph Layout, Behind Canara Bank, Begur Main Road, Bangalore - 560068, have changed my name to Altin Anthony Raj, vide affidavit dated 03-02-2022, Sworn b e f o r e n o t a r y B.M. Chandrashekar,	ಪ್ಲಾಟ್ ಫಾರ್ಮ್ ವೆಬ್ ಸೈಟ್ https:// ಪಡೆಯಬಹುದಾಗಿದೆ ಹಾಗೂ ಯಾವುದೇ ವ ಸಂಪರ್ಕಿಸಬಹುದಾದ ಇ–ಪ್ರೊಕ್ಯೂರ್ ಮೆಂ 4601000/6894877 ಡಾಸಕಂಇ/ಬೆಂಸ/ಜಿಎ/3211/2021-22 ತೊಂಬಿಡ್-19 ರಕ್ಷಡರಟ ಇವೆಯೇ? ಸಂದ ರ್ಷ್ ಹೇಸ್ಸ್ ್ ್ ್ ್ ್ ್ ್ ್ ್ ್ ್ ್ ಕ್ರಾಸ್ಟ್ ್ ್ ್ ್ ್ ್ ್ ್ ್ ್ ್ ್ ್ ್ ್ ್ ್ ್	//eproc.karnataka.gov.in ನಲ್ಲಿ ಸಾಹಿತಿ ಮತ್ತು ಯಾವುದೇ ಸಹಾಯಕ್ಕಾಗಿ ಎಟ್ ಸಹಾಯವಾಣಿ ಸಂಖ್ಯೆ: 080- ಸಹಿ/- ಪ್ರಧಾನ ವ್ಯವಸ್ಥಾಪಕರು(ಯಾ) ತಂತರ ರ್ಷೆ ಜಿಂಗಳೂರು = 560023 ದಿನಾಂಕ : 02-02-2022 ಧಿಸೂಚನೆ ರು ಇಲ್ಲಿನ ಒಳರೋಗಿಗಳಿಗೆ 2022-23ನೇ ಬಂಧ) 3 ರಲ್ಲಿ ಲಗತ್ತಿಸಿರುವ) ಅಕ್ಕಿ ಆಹಾರ ಕರ್ನಾಟಕ ಸಾರ್ವಜನಿಕ ಸಂಗ್ರಹಣೆ ನಿಯಮಗಳು 2000 ರಂತೆ ಟೆಂಡರನ್ನು ಲಾಗಿದೆ. : 02.02.2022 (2) ಅರ್ಜಿ ಸಲ್ಲಿಸಲು	5	ಸೆಂಬರ್ 31, 2021ಕ್ಕೆ ಅಂತ್ಯ ವಿವರಗಳು ಕಾರ್ಯಾಚರಣೆಗಳಿಂದ ಬಂದ ಒಟ್ಟು ಆ ಅವಧಿಯ ನಿವ್ವಳ ಲಾಭ (ತೆರಿಗೆ, ಅಸಾಧ / ಅಥವಾ ಅಸಾಮಾನ್ಯ ಐಟಂಗಳ ಮುಂ ತೆರಿಗೆಯ ಮುನ್ನ ಅವಧಿಯ ನಿನ (ಅಸಾಧಾರಣ ಮತ್ತು / ಅಥವಾ ಐಟಂಗಳ ನಂತರ) ತೆರಿಗೆಯ ನಂತರ ಅವಧಿಯ ನಿನ (ಅಸಾಧಾರಣ ಮತ್ತು / ಅಥವಾ ಐಟಂಗಳ ನಂತರ) ಅವಧಿಯ ಒಟ್ಟು ಸಮಗ್ರ ಆದಾಯ ಕ್ರೊಢೀಕೃತ ಲಾಭ / (ನಷ್ಟ) (ತೆರಿಗೆಂ ಮತ್ತು ಇತರೆ ಸಮಗ್ರ ಆದಾಯ (ತೆರಿಗೆಂ	ETAL ಗೊಂಡ ಎರರ 31. (ಅಷ ತರಾಯ ತ್ತು ಸ್ನು) ವ್ವಳ ಲಾಭ ಅಸಾಮಾನ್ಯ ಅಸಾಮಾನ್ಯ (ಅವಧಿಯ ಯ ನಂತರ)]	Email: in.ir ತನೇ ತ್ರೈಮಾಸಿಕ ತ್ರೈಮಾಸಿಕ 12.2021 30.09.2 105ನೀಧಿತ) (ಅಪರಿಶೋ 2390 237 404 37 304 28 304 28	ಳ /9ನೇ ಮೈಲಿ, ತುವ vestorrelation@ ಕ ಹಾಗೂ ಅಂ ತ್ರ ಅಂತ್ಯ 021 31.12.2020 ೧೩೨ (ಅಪರಿತೋಧಿತ) 5 1933 8 179 8 179 3 130 3 134	CIN: L2 Standto TX, 12 Steinnameta Cinical State State State Cinical State State Cinical State State Cinical State St	27109KA1964 27109KA1964 2014000-560 al.com, Website FF ಪ್ರತ್ಯೇಕ a 31.12.2020 31 (ಅಪರಿಶೋಧಿತ) (1 3716 339 329 239 243	PLC001546 0073 CD.:: 0 e: www.kenn titicity fights figh	080 283943 nametal.com දිල් ම ම ද (සුම බංස සා	//kennami ううぎので見 弱っす あんすい あえす ಅಂತ್ರ 09.2021 1 5058(cp3) (1) 2375 378 378 283 283	etalindia Je Cipre stala avg. diagar š.g. (et 31.12.2020 31 estolar.Qet) (et 2168 226 165 165	ಫಲಿತಾಂಶ ನ ಮಿಲಿಯನ್ಗ ತ ಲರ್ಧ ವಾರ್ಷಿಕ 12.2021 31. ರುಶೋಧಿತ) (ಅಪ 4765 - 784 - 784 - 589 -	ಕ ಅಂತ್ಯ 1.12.2020 ಪರಿಶೋಧಿತು 4139 416 406 297 302	থ্যুর জঁমবজ্ঞ) রিজনেতন্তু 30.06.2021 (রঠিয়ঁণেট্রর্ড) 8537 995 985 985 733
changed my name to Vehaal Antony Prajwal, vide affidavit dated 03-02- 2022, Sworn before notary B.M. Chandrashekar, Bangalore. CHANGEOF NAME I, A. Arockia Nathan, aged about 53 years R/a, #1442, Joseph Layout, Behind Canara Bank, Begur Main Road, Bangalore - 560068, have changed my name to Altin Anthony Raj, vide affidavit dated 03-02-2022, Sworn b e f o r e n o t a r y	ಪ್ಲಾಟ್ ಫಾರ್ಮ್ ವೆಬ್ ಸೈಟ್ https:// ಪಡೆಯಬಹುದಾಗಿದೆ ಹಾಗೂ ಯಾವುದೇ ವ ಸಂಪರ್ಕಿಸಬಹುದಾದ ಇ-ಪ್ರೊಕ್ಯೂರ್ ಮೆಂ 4601000/6894877 ಡಾಸಾರಂಜ, ಜೆಎ/3211/2021-22 ತಾಲಾಡ್ ಇರಾಜ್ ಇರೆ ಹೆಡ್ಡಾರ್ ಕ್ ಡ್ಯಾಪ್ ರೆಡ್ಡಾರ್ ಕ್ ಡ್ಯಾಪ್ ರೆಡ್ಡಾರ್ ಕ್ ಡ್ಯಾಪ್ ರೆಡ್ಡಾರ್ ಕ್ ಡ್ಯಾಪ್ ಸಂ. ಕುಆ/ಪಥ್ಯಾಹಾರ/195/2021-22 ಟೆಂಡರ್ ಅ ಕುಷ್ಠರೋಗ ಆಸ್ಪತ್ರೆ, ಮಾಗಡಿ ರಸ್ತೆ, ಬೆಂಗಳೂ ಸಾಲಿನ ಪಥ್ಯಾಹಾರಕ್ಕಾಗಿ ಆಗತ್ಯವಾದ (ಅನುಬ ಪದಾರ್ಥ, ಮೊಟ್ಟೆ, ಬ್ರೆಡ್ ಖರೀದಿಸಲು ಪಾರದರ್ಶಕತೆ ಅಧಿನಿಯಮ 1999 ಮತ್ತು ಇ-ಪ್ರೊಕ್ಯೂರ್ ಮೆಂಟ್ ಮುಖಾಂತರ ಕರೆಯು (1) ಆರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ ಕೊನೆಯ ದಿನಾಂಕ : 03.03.2022 (3)	//eproc.karnataka.gov.in ನಲ್ಲಿ ಸಾಹಿತಿ ಮತ್ತು ಯಾವುದೇ ಸಹಾಯಕ್ಕಾಗಿ ಎಟ್ ಸಹಾಯವಾಣಿ ಸಂಖ್ಯೆ: 080- ಸಹಿ/- ಪ್ರಧಾನ ವ್ಯವಸ್ಥಾಪಕರು(ಯಾ) ತರ್ತಿಸಿ. ಆಷಲುತ ಸಹಾಯವಾಣಿ 14410. ಹಿಂತರ ಹಿಂತ ಹಿಂತ ಹಿಂತ ಹಿಂತ ಹಿಂತ ಹಿಂತ ಹಿ ಹಿರ ಹಿಂತ ಹಿಂತ ಹಿಂತ ಹಿಂತ ಹಿ ಹಿಂತ	<u>ຮ</u> , ກັດ. 1 2 3 4 5 6	ಸೆಂಬರ್ 31, 2021ಕ್ಕೆ ಅಂತ್ಯ ವಿವರಗಳು ಕಾರ್ಯಾಚರಣೆಗಳಿಂದ ಬಂದ ಒಟ್ಟು ಆ ಅವಧಿಯ ನಿವ್ವಳ ಲಾಭ (ತೆರಿಗೆ, ಅಸಾಧ / ಅಥವಾ ಅಸಾಮಾನ್ಯ ಐಟಂಗಳ ಮುಂ ತೆರಿಗೆಯ ಮುನ್ನ ಅವಧಿಯ ನಿನ (ಅಸಾಧಾರಣ ಮತ್ತು / ಅಥವಾ ಐಟಂಗಳ ನಂತರ) ತೆರಿಗೆಯ ನಂತರ ಅವಧಿಯ ನಿನ (ಅಸಾಧಾರಣ ಮತ್ತು / ಅಥವಾ ಐಟಂಗಳ ನಂತರ) ಅವಧಿಯ ಒಟ್ಟು ಸಮಗ್ರ ಆದಾಯ ಕ್ರೊಢೀಕೃತ ಲಾಭ / (ನಷ್ಟ) (ತೆರಿಗೆಂ ಮತ್ತು ಇತರೆ ಸಮಗ್ರ ಆದಾಯ (ತೆರಿಗೆಂ ಪಾವತಿಸಿದ ಈಕ್ಷಿಟಿ ಷೇರು ಬಂಡವಾಳ	ETAL ಗೊಂಡ ಎರರ 31. (ಅಷ ತರಾಯ ತ್ತು ಸ್ನು) ವ್ವಳ ಲಾಭ ಅಸಾಮಾನ್ಯ ಅಸಾಮಾನ್ಯ (ಅವಧಿಯ ಯ ನಂತರ)]	Email: in.ir ತನೇ ತ್ರೈಮಾಸಿ ತ್ರೈಮಾಸಿಕ 12.2021 30.09.2 105ೋಧಿತ) (ಅಪರಿಶೊ 2390 237 404 37 404 37 304 28	ಳ /9ನೇ ಮೈಲಿ, ತುವ vestorrelation@ ಕ ಹಾಗೂ ಅಂ ತ್ರ ಅಂತ್ಯ 021 31.12.2020 ೧೩೨ (ಅಪರಿತೋಧಿತ) 5 1933 8 179 8 179 3 130 3 134	CIN: L2 Stanct: D7, :: kennameta 5 ; - 3 3 ,112.2021 (val03n:q3) 4765 782 782 782 587 587 220	27109KA1964 27109KA1964 2014000-560 al.com, Website FF ಪ್ರತ್ಯೇಕ a 31.12.2020 31 (ಅಪರಿಶೋಧಿತ) (1 3716 339 329 239	PLC001546 0073 cns.: (e: www.kenn titistic for the second sec	080 283943 nametal.com までます。 (EJS までは Car (EJS までは Car	//kennamo ප්රි නිංද දි කුංජ ක්ෂේක් කාඩ්ස් පෙන් වීතිබ්හද වී වීතිබ්හද වී වීතිබ්හද වී වීතිබ්හද වී වීතිබ්හද වී වීතිබ්හද වී වීතිබ්හද වී වීතිබ්හද වී වීති වී වී වීති වී වී වීති වී වී වී වී වී වී වී වී වී වී වී වී වී ව	etalindia Je CPPF + ISBA 2002 ang angra * 5.000 ang angra 31.12.2020 31 931.12.2020 31 9	ಫಲಿತಾಂಶ ನ ಮಿಲಿಯನ್ ಗ ತ ಲರ್ಧ ವಾರ್ಷಿಕ 12.2021 31. ರುಶೋಧಿತ) (ಅಪ 4765 784 784 589	ಕ ಅಂತ್ಯ 1.12.2020 ಪರಿಶೋಧಿತು 4139 416 406 297	প্র্যুর জঁনবজ্ঞ) রিজনিতন্তু 30.06.2021 (রঠিয়াংট্রির্ড) 8537 9955 985 733 734 220
changed my name to Vehaal Antony Prajwal, vide affidavit dated 03-02- 2022, Sworn before notary B.M. Chandrashekar, Bangalore. CHANGE OF NAME I, A. Arockia Nathan, aged about 53 years R/a, #1442, Joseph Layout, Behind Canara Bank, Begur Main Road, Bangalore - 560068, have changed my name to Altin Anthony Raj, vide affidavit dated 03-02-2022, Sworn b e f o r e n o t a r y B.M. Chandrashekar, Bangalore.		//eproc.karnataka.gov.in ನಲ್ಲಿ ಸಾಹಿತಿ ಮತ್ತು ಯಾವುದೇ ಸಹಾಯಕ್ಕಾಗಿ ಎಟ್ ಸಹಾಯವಾಣಿ ಸಂಖ್ಯೆ: 080- ಸಹಿ/- ಪ್ರಧಾನ ವ್ಯವಸ್ಥಾಪಕರು(ಯಾ) ತರ್ತಿಸಿ. ಆಷಲುತ ಸಹಾಯವಾಣಿ 14410. ಹ್ರಿಂತರ ಹ್ರಿಂತರ ದೆ. ಬರ್. 02.02.2022 (2) ಅರ್ಜಿ ಸಲ್ಲಿಸಲು ಕಾಂತ್ರಿಕ ಬಿಡ್ ತೆರೆಯುವ ದಿನಾಂಕ : ದಿನಾಂಕ : 07.03.2022	5 6 7	ಸೆಂಬರ್ 31, 2021ಕ್ಕೆ ಅಂತ್ಯ ವಿವರಗಳು ಕಾರ್ಯಾಚರಣೆಗಳಿಂದ ಬಂದ ಒಟ್ಟು ಆ ಅವಧಿಯ ನಿವ್ವಳ ಲಾಭ (ತೆರಿಗೆ, ಅಸಾಧ / ಅಥವಾ ಅಸಾಮಾನ್ಯ ಐಟಂಗಳ ಮು ತೆರಿಗೆಯ ಮುನ್ನ ಅವಧಿಯ ನಿವ (ಅಸಾಧಾರಣ ಮತ್ತು / ಅಥವಾ ಐಟಂಗಳ ನಂತರ) ತೆರಿಗೆಯ ನಂತರ ಅವಧಿಯ ನಿವ (ಅಸಾಧಾರಣ ಮತ್ತು / ಅಥವಾ ಐಟಂಗಳ ನಂತರ) ಅವಧಿಯ ಒಟ್ಟು ಸಮಗ್ರ ಆದಾಯ ಕ್ರೊಢೀಕೃತ ಲಾಭ / (ನಷ್ಟ) (ತೆರಿಗೆಂ ಮತ್ತು ಇತರೆ ಸಮಗ್ರ ಆದಾಯ (ತೆರಿಗೆಂ ಪಾವತಿಸಿದ ಈಕ್ಷಿಟಿ ಷೇರು ಬಂಡವಾಳ ಮೀಸಲುಗಳು	ETAL ಗೊಂಡ ಎರರ 31. (ಅಷ ತರಾಯ ತ್ತು ಸ್ನು) ವ್ವಳ ಲಾಭ ಅಸಾಮಾನ್ಯ ಅಸಾಮಾನ್ಯ (ಅವಧಿಯ ಯ ನಂತರ)]	Email: in.ir ತನೇ ತ್ರೈಮಾಸಿಕ ತ್ರೈಮಾಸಿಕ 12.2021 30.09.2 105ನೀಧಿತ) (ಅಪರಿಶೋ 2390 237 404 37 304 28 304 28	ಳ /9ನೇ ಮೈಲಿ, ತುವ vestorrelation@ ಕ ಹಾಗೂ ಅಂ ತ್ರ ಅಂತ್ಯ 021 31.12.2020 ೧೩೨ (ಅಪರಿತೋಧಿತ) 5 1933 8 179 8 179 3 130 3 134	CIN: L2 Standto TX, 12 Steinnameta Cinical State State State Cinical State State Cinical State State Cinical State St	27109KA1964 27109KA1964 2014000-560 al.com, Website FF ಪ್ರತ್ಯೇಕ a 31.12.2020 31 (ಅಪರಿಶೋಧಿತ) (1 3716 339 329 239 243	PLC001546 0073 CD.:: 0 e: www.kenn titicity fights figh	080 283943 nametal.com දිල් ම ම ද (සුම බංස සා	//kennami ううぎので見 弱っす あんすい あえす ಅಂತ್ರ 09.2021 1 5058(cp3) (1) 2375 378 378 283 283	etalindia Je Cipre stala avg. diagar š.g. (et 31.12.2020 31 estolar.Qet) (et 2168 226 165 165	ಫಲಿತಾಂಶ ನ ಮಿಲಿಯನ್ಗ ತ ಲರ್ಧ ವಾರ್ಷಿಕ 12.2021 31. ರುಶೋಧಿತ) (ಅಪ 4765 - 784 - 784 - 589 -	ಕ ಅಂತ್ಯ 1.12.2020 ಪರಿಶೋಧಿತು 4139 416 406 297 302	থ্যুর জঁমবজ্ঞ) রিজনেতন্তু 30.06.2021 (রঠিয়ঁণেট্রর্ড) 8537 995 985 985 733
changed my name to Vehaal Antony Prajwal, vide affidavit dated 03-02- 2022, Sworn before notary B.M. Chandrashekar, Bangalore. CHANGE OF NAME I, A. Arockia Nathan, aged about 53 years R/a, #1442, Joseph Layout, Behind Canara Bank, Begur Main Road, Bangalore - 560068, have changed my name to Altin Anthony Raj, vide affidavit dated 03-02-2022, Sworn b e f o r e n o t a r y B.M. Chandrashekar, Bangalore.	ಪ್ಲಾಟ್ ಫಾರ್ಮ್ ವೆಬ್ ಸೈಟ್ https:// ಪಡೆಯಬಹುದಾಗಿದೆ ಹಾಗೂ ಯಾವುದೇ ವ ಸಂಪರ್ಕಿಸಬಹುದಾದ ಇ-ಪ್ರೊಕ್ಯೂರ್ ಮೆಂ 4601000/6894877 ಡಾಸಾರಂಜ, ಜೆಎ/3211/2021-22 ತಾಲಾಡ್ ಇರಾಜ್ ಇರೆ ಹೆಡ್ಡಾರ್ ಕ್ ಡ್ಯಾಪ್ ರೆಡ್ಡಾರ್ ಕ್ ಡ್ಯಾಪ್ ರೆಡ್ಡಾರ್ ಕ್ ಡ್ಯಾಪ್ ರೆಡ್ಡಾರ್ ಕ್ ಡ್ಯಾಪ್ ಸಂ. ಕುಆ/ಪಥ್ಯಾಹಾರ/195/2021-22 ಟೆಂಡರ್ ಅ ಕುಷ್ಠರೋಗ ಆಸ್ಪತ್ರೆ, ಮಾಗಡಿ ರಸ್ತೆ, ಬೆಂಗಳೂ ಸಾಲಿನ ಪಥ್ಯಾಹಾರಕ್ಕಾಗಿ ಆಗತ್ಯವಾದ (ಅನುಬ ಪದಾರ್ಥ, ಮೊಟ್ಟೆ, ಬ್ರೆಡ್ ಖರೀದಿಸಲು ಪಾರದರ್ಶಕತೆ ಅಧಿನಿಯಮ 1999 ಮತ್ತು ಇ-ಪ್ರೊಕ್ಯೂರ್ ಮೆಂಟ್ ಮುಖಾಂತರ ಕರೆಯು (1) ಆರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ ಕೊನೆಯ ದಿನಾಂಕ : 03.03.2022 (3)	//eproc.karnataka.gov.in ನಲ್ಲಿ ಮಾಹಿತಿ ಮತ್ತು ಯಾವುದೇ ಸಹಾಯಕ್ಕಾಗಿ ಎಟ್ ಸಹಾಯವಾಣಿ ಸಂಖ್ಯೆ: 080- ಸಹಿ/- ಪ್ರಧಾನ ವ್ಯವಸ್ಥಾಪಕರು(ಯಾ) ತರ್ತಿಸಿ, ಆತ್ರೇಶ್ರೆ ಹೊಗೆ ತ್ವಾಪಕ್ಕೆ ಹೊಂತರ ಹೊಗೆ ತ್ವಾಪಕ್ಕೆ ಹೊಂತರ ಹೊಗೆ ತ್ವಾಪಕ್ಕೆ ಹೊಂತರ ಹೊಗೆ ತ್ವಾಪಕ್ಕೆ ದೆ. : 02.02.2022 (2) ಅರ್ಜಿ ಸಲ್ಲಿಸಲು ತಾಂತ್ರಿಕ ಬಿಡ್ ತೆರೆಯುವ ದಿನಾಂಕ : ದಿನಾಂಕ : 07.03.2022 ವಿಳಾಸ http://eproc.karnataka.gov.in	5 6 7 8	ಸೆಂಬರ್ 31, 2021ಕ್ಕೆ ಅಂತ್ಯ ವಿವರಗಳು ಕಾರ್ಯಾಚರಣೆಗಳಿಂದ ಬಂದ ಒಟ್ಟು ಆ ಅವಧಿಯ ನಿವ್ವಳ ಲಾಭ (ತೆರಿಗೆ, ಅಸಾಧ / ಅಥವಾ ಅಸಾಮಾನ್ಯ ಐಟಂಗಳ ಮುಂ ತೆರಿಗೆಯ ಮುನ್ನ ಅವಧಿಯ ನಿನ (ಅಸಾಧಾರಣ ಮತ್ತು / ಅಥವಾ ಐಟಂಗಳ ನಂತರ) ತೆರಿಗೆಯ ನಂತರ ಅವಧಿಯ ನಿನ (ಅಸಾಧಾರಣ ಮತ್ತು / ಅಥವಾ ಐಟಂಗಳ ನಂತರ) ಅವಧಿಯ ಒಟ್ಟು ಸಮಗ್ರ ಆದಾಯ ಕ್ರೊಢೀಕೃತ ಲಾಭ / (ನಷ್ಟ) (ತೆರಿಗೆಂ ಮತ್ತು ಇತರೆ ಸಮಗ್ರ ಆದಾಯ (ತೆರಿಗೆಂ ಮೂಲ ಮತ್ತು ವಿಭಜಿತ (ನೆ) (ಮುಖ	ETAL ಗೊಂಡ ಎರರ 31. (ಅಪ ತದಾಯ ತ್ತು ತ್ವಳ ಲಾಭ ಅಸಾಮಾನ್ಯ ಅಸಾಮಾನ್ಯ (ಅವಧಿಯ ಮ ನಂತರ)) ಮ ನಂತರ)]	Email: in.ir ತನೇ ತ್ರೈಮಾಸಿಕ ತ್ರೈಮಾಸಿಕ 12.2021 30.09.2 105ನೀಧಿತ) (ಅಪರಿಶೋ 2390 237 404 37 304 28 304 28	ಳ /9ನೇ ಮೈಲಿ, ತುವ vestorrelation@ ಕ ಹಾಗೂ ಅಂ ತ್ರ ಅಂತ್ಯ 021 31.12.2020 ೧೩೨ (ಅಪರಿತೋಧಿತ) 5 1933 8 179 8 179 3 130 3 134	CIN: L2 Stanct: D7, :: kennameta 5 ; - 3 3 ,112.2021 (val03n:q3) 4765 782 782 782 587 587 220	27109KA1964 27109KA1964 2014000-560 al.com, Website FF ಪ್ರತ್ಯೇಕ a 31.12.2020 31 (ಅಪರಿಶೋಧಿತ) (1 3716 339 329 239 243	PLC001546 0073 cns.: (e: www.kenn titistic for the second sec	080 283943 nametal.com までます。 (EJS までは Car (EJS までは Car	//kennamo ප්රි නිංද දි කුංජ ක්ෂේක් කාඩ්ස් පෙන් වීතිබ්හද වී වීතිබ්හද වී වීතිබ්හද වී වීතිබ්හද වී වීතිබ්හද වී වීතිබ්හද වී වීතිබ්හද වී වීතිබ්හද වී වීති වී වී වීති වී වී වීති වී වී වී වී වී වී වී වී වී වී වී වී වී ව	etalindia Je CPPF + ISBA 2002 ang angra * 5.000 ang angra 31.12.2020 31 931.12.2020 31 9	ಫಲಿತಾಂಶ ನ ಮಿಲಿಯನ್ಗ ತ ಲರ್ಧ ವಾರ್ಷಿಕ 12.2021 31. ರುಶೋಧಿತ) (ಅಪ 4765 - 784 - 784 - 589 -	ಕ ಅಂತ್ಯ 1.12.2020 ಪರಿಶೋಧಿತು 4139 416 406 297 302	প্র্যুর জঁনবজ্ঞ) রিজনিতন্তু 30.06.2021 (রঠিয়াংট্রির্ড) 8537 9955 985 733 734 220
changed my name to Vehaal Antony Prajwal, vide affidavit dated 03-02- 2022, Sworn before notary B.M. Chandrashekar, Bangalore. CHANGE OF NAME I, A. Arockia Nathan, aged about 53 years R/a, #1442, Joseph Layout, Behind Canara Bank, Begur Main Road, Bangalore - 560068, have changed my name to Altin Anthony Raj, vide affidavit dated 03-02-2022, Sworn b e f o r e n o t a r y B.M. Chandrashekar, Bangalore.		//eproc.karnataka.gov.in ನಲ್ಲಿ ಮಾಹಿತಿ ಮತ್ತು ಯಾವುದೇ ಸಹಾಯಕ್ಕಾಗಿ ಎಟ್ ಸಹಾಯವಾಣಿ ಸಂಖ್ಯೆ: 080– ಸಹಿ/– ಪ್ರಧಾನ ವ್ಯವಸ್ಥಾಪಕರು(ಯಾ) ನರ್ಲಿಸಿ. ಆತ್ರೇಲ್ರ ಸಹಾಯವಾಣಿ ಸಂಖ್ಯೆ: 080– ಸಹಿ/– ಪ್ರಧಾನ ವ್ಯವಸ್ಥಾಪಕರು(ಯಾ) ನರ್ಲಿಸಿ. ಆತ್ರೇಲ್ರ ಸ್ಟೇಗತ ಪ್ರತ್ಯಕ್ಕೆ ಹೊರ್ ತ್ರೇಗತ ಪ್ರತ್ಯಕ್ಕೆ ರು ಇಲ್ಲಿನ. ಒಳರೋಗಿಗಳಿಗೆ 2022–23ನೇ ಎಂಧ) 3 ರಲ್ಲಿ ಲಗತ್ತಿಸಿರುವ) ಅಕ್ಕಿ. ಆಹಾರ ಕರ್ನಾಟಕ ಸಾರ್ವಜನಿಕ ಸಂಗ್ರಹಣೆ ನಿಯಮಗಳು 2000 ರಂತೆ ಟೆಂಡರನ್ನು ಲಾಗಿದೆ. : 02.02.2022 (2) ಅರ್ಜಿ ಸಲ್ಲಿಸಲು ತಾಂತ್ರಿಕ ಬಿಡ್ ತೆರೆಯುವ ದಿನಾಂಕ : ದಿನಾಂಕ : 07.03.2022 ಎಳಾಸ http://eproc.karnataka.gov.in i ಟೆಂಡರ್ ಸಲ್ಲಿಸಬಹುದಾಗಿದೆ. ಮಾಡಲು ನಿಗಧಿ ಪಡಿಸಿರುವ ಕೊನೆಯ	<u>ອ</u> , ກ່ວວ. 1 2 3 3 4 5 6 7 8	ಸೆಂಬರ್ 31, 2021ಕ್ಕೆ ಅಂತ್ಯ ವಿವರಗಳು ಕಾರ್ಯಾಚರಣೆಗಳಿಂದ ಬಂದ ಒಟ್ಟು ಆ ಅವಧಿಯ ನಿವ್ವಳ ಲಾಭ (ತೆರಿಗೆ, ಅಸಾಧ / ಅಥವಾ ಅಸಾಮಾನ್ಯ ಐಟಂಗಳ ಮು ತೆರಿಗೆಯ ಮುನ್ನ ಅವಧಿಯ ನಿ (ಅಸಾಧಾರಣ ಮತ್ತು / ಅಥವಾ ಐಟಂಗಳ ನಂತರ) ತೆರಿಗೆಯ ನಂತರ ಅವಧಿಯ ನಿ (ಅಸಾಧಾರಣ ಮತ್ತು / ಅಥವಾ ಐಟಂಗಳ ನಂತರ) ಅವಧಿಯ ಒಟ್ಟು ಸಮಗ್ರ ಆದಾಯ ಕ್ರೊಢೀಕೃತ ಲಾಭ / (ನಷ್ಟ) (ತೆರಿಗೆಂ ಮತ್ತು ಇತರೆ ಸಮಗ್ರ ಆದಾಯ (ತೆರಿಗೆಂ ಪಾವತಿಸಿದ ಈಕ್ಷಿಟಿ ಷೇರು ಬಂಡವಾಳ ಮೀಸಲುಗಳು ಪ್ರತಿ ಷೇರಿನ ಗಳಿಕೆ (ಇಪಿಎಸ್) ಮೂಲ ಮತ್ತು ವಿಭಜಿತ (₹) (ಮುಖ ಪ್ರತಿಯೊಂದಕ್ಕೆ)	ETAL ಗೊಂಡ ಎರಡ 31. (ಅಷ ತದಾಯ : ವ್ವಳ ಲಾಭ ಅಸಾಮಾನ್ಯ ಅಸಾಮಾನ್ಯ (ಅವಧಿಯ ಮ ನಂತರ)) ಮ ನಂತರ)]	Email: in.ir ತನೇ ತ್ರೈಮಾಸಿಕ ತ್ರೈಮಾಸಿಕ 12.2021 30.09.2 105ನೀಧಿತ) (ಅಪರಿಶೋ 2390 237 404 37 304 28 304 28	ಳ /9ನೇ ಮೈಲಿ, ತುವ vestorrelation@ ಕ ಹಾಗೂ ಅಂ ತ್ರ ಅಂತ್ಯ 021 31.12.2020 ರ್ಭಿತ) (ಅಪರಿತೋಧಿತ) 5 1933 8 179 8 179 8 179 3 130 3 134 0 220 - –	CIN: L2 Stanct: D7, :: Pkennameta pr = ==================================	27109KA1964 27109KA1964 2014000-560 al.com, Website FF ಪ್ರತ್ಯೇಕ a 31.12.2020 31 (ಅಪರಿಶೋಧಿತ) (1 3716 339 329 239 239 243 220 -	PLC001546 0073 cf.: (e: www.kenn titical states of the	080 283943 nametal.com までまってい までまってい 30であってい 30であってい 4006 4006 3006 220 -	//kennamo ප්රි නිංද දි කුංජ ක්ෂේක් කාඩ්ස් පෙන් වීතිබ්හද වී වීතිබ්හද වී වීතිබ්හද වී වීතිබ්හද වී වීතිබ්හද වී වීතිබ්හද වී වීතිබ්හද වී වීතිබ්හද වී වීති වී වී වීති වී වී වීති වී වී වී වී වී වී වී වී වී වී වී වී වී ව	etalindia Je etiperet stala avg diagri toge etiperet stala avg diagri toge etiperet stala avg diagri toge etiperet stala avg diagri toge etiperet stala avg diagri stala avg diagri toge etiperet stala avg diagri stala avg di stala avg diagri stala avg di stala avg d		ಕ ಅಂತ್ಯ 1.12.2020 ಪರಿಶೋಧಿತು 4139 416 406 297 302	প্র্যুর জঁনবজ্ঞ) রিজনিতন্তু 30.06.2021 (রঠিয়াংট্রির্ড) 8537 9955 985 733 734 220
changed my name to Vehaal Antony Prajwal, vide affidavit dated 03-02- 2022, Sworn before notary B.M. Chandrashekar, Bangalore. CHANGE OF NAME I, A. Arockia Nathan, aged about 53 years R/a, #1442, Joseph Layout, Behind Canara Bank, Begur Main Road, Bangalore - 560068, have changed my name to Altin Anthony Raj, vide affidavit dated 03-02-2022, Sworn b e f o r e n o t a r y B.M. Chandrashekar, Bangalore. CHANGE OF NAME I, A. Sunil Kumar, aged about 26 years R/a, #1442, Joseph Layout,		//eproc.karnataka.gov.in ನಲ್ಲಿ ಮಾಹಿತಿ ಮತ್ತು ಯಾವುದೇ ಸಹಾಯಕ್ಕಾಗಿ ಎಟ್ ಸಹಾಯವಾಣಿ ಸಂಖ್ಯೆ: 080– ಸಹಿ/– ಪ್ರಧಾನ ವ್ಯವಸ್ಥಾಪಕರು(ಯಾ) ತರ್ಲಿಸಿ. ಆಡಲುತ್ರ ಸಹಾಯವಾಣಿ ಸಂಖ್ಯೆ: 080– ಸಹಿ/– ಪ್ರಧಾನ ವ್ಯವಸ್ಥಾಪಕರು(ಯಾ) ತರ್ಲಿಸಿ. ಆಡಲುತ್ರ ಸಹಾಯವಾಡಿ ಕೊತ್ ರಸ್ತೆ, ಬೆಂಗಳೂರು – 560023 ದಿನಾಂಕ : 02–02–2022 ಧಿಸೂಚನೆ ರು ಇಲ್ಲಿನ ಒಳರೋಗಿಗಳಿಗೆ 2022–23ನೇ ಎಂಧ) 3 ರಲ್ಲಿ ಲಗತ್ತಿಸಿರುವ) ಅಕ್ಕಿ, ಆಹಾರ ಕರ್ನಾಟಕ ಸಾರ್ವಜನಿಕ ಸಂಗ್ರಹಣೆ ನಿಯಮಗಳು 2000 ರಂತೆ ಟೆಂಡರನ್ನು ಲಾಗಿದೆ. : 02.02.2022 (2) ಅರ್ಜಿ ಸಲ್ಲಿಸಲು ತಾಂತ್ರಿಕ ಬಿಡ್ ತೆರೆಯುವ ದಿನಾಂಕ : ದಿನಾಂಕ : 07.03.2022 ಎಳಾಸ http://eproc.karnataka.gov.in ಗೆ ಟೆಂಡರ್ ಸಲ್ಲಿಸಬಹುದಾಗಿದೆ. ಮಾಡಲು ನಿಗಧಿ ಪಡಿಸಿರುವ ಕೊನೆಯ ದು ಘೋಷಣೆಯಾದಲ್ಲಿ ಅದರ ಮುಂದಿನ	5 6 7 8 7	ಸೆಂಬರ್ 31, 2021ಕ್ಕೆ ಅಂತ್ಯ ವಿವರಗಳು ಕಾರ್ಯಾಚರಣೆಗಳಿಂದ ಬಂದ ಒಟ್ಟು ಆ ಅವಧಿಯ ನಿವ್ವಳ ಲಾಭ (ತೆರಿಗೆ, ಅಸಾಧ / ಅಥವಾ ಅಸಾಮಾನ್ಯ ಐಟಂಗಳ ಮುಂ ತೆರಿಗೆಯ ಮುನ್ನ ಅವಧಿಯ ನಿನ (ಅಸಾಧಾರಣ ಮತ್ತು / ಅಥವಾ ಐಟಂಗಳ ನಂತರ) ತೆರಿಗೆಯ ನಂತರ ಅವಧಿಯ ನಿನ (ಅಸಾಧಾರಣ ಮತ್ತು / ಅಥವಾ ಐಟಂಗಳ ನಂತರ) ಅವಧಿಯ ಒಟ್ಟು ಸಮಗ್ರ ಆದಾಯ ಕ್ರೊಢೀಕೃತ ಲಾಭ / (ನಷ್ಟ) (ತೆರಿಗೆಂ ಮತ್ತು ಇತರೆ ಸಮಗ್ರ ಆದಾಯ (ತೆರಿಗೆಂ ಮಾತ್ತು ಇತರೆ ಸಮಗ್ರ ಆದಾಯ (ತೆರಿಗೆಂ ಮತ್ತು ಇತರೆ ಸಮಗ್ರ ಆದಾಯ (ತೆರಿಗೆಂ ಮತ್ತು ಇತರೆ ಸಮಗ್ರ ಆದಾಯ (ತೆರಿಗೆಂ ಮತ್ತು ಇತರೆ ಸಮಗ್ರ ಆದಾಯ (ತೆರಿಗೆಂ ಮತ್ತು ಇತರೆ ಸಮಗ್ರ ಆದಾಯ (ತೆರಿಗೆಂ ಪಾವತಿಸಿದ ಈಕ್ಷಿಟಿ ಷೇರು ಬಂಡವಾಳ ಮೀಸಲುಗಳು ಪ್ರತಿ ಷೇರಿನ ಗಳಿಕೆ (ಇಪಿಎಸ್) ಮೂಲ ಮತ್ತು ವಿಭಜಿತ (₹) (ಮುಖ ಪ್ರತಿಯೊಂದಕ್ಕೆ)	ETAL ಗೊಂಡ ಎರಡ 31. (ಅಷ ತರಾಯ : ಸ್ನು) ವ್ವಳ ಲಾಭ ಅಸಾಮಾನ್ಯ ಅಸಾಮಾನ್ಯ (ಅವಧಿಯ ಯ ನಂತರ)) ಯ ನಂತರ)]	Email: in.ir ತನೇ ತ್ರೈಮಾಸಿಕ ತ್ರೈಮಾಸಿಕ ತ್ರೈಮಾಸಿಕ 12.2021 30.09.3 12.2021 30.09.3 12.2021 30.09.3 12.2021 30.09.3 2390 237 404 37 304 28 304 28 220 22 - - 13.83 12.8	93% ಮೈಲಿ, ತುವ vestorrelation@ ಪ್ರತ ಅಂತ್ಯ ಪ್ರತ 021 31.12.2020 (ಭಿತ) (ಅಪರಿಶೋಧಿತ) 5 1933 8 179 8 179 3 130 3 134 0 220 - - 9 5.91	CIN: L2 Stanct) 073, 13 Permaneta Cinic 12, 13 Cinic 12, 12 Cinic 1	27109KA1964 27109KA1964 201400-560 al.com, Websiti 56 ಪ್ರತ್ಯೇಕ ವ 31.12.2020 31 (ಅಪರಿತೋಧಿತ) (1 3716 339 329 239 239 243 220 - 10.87	PLC001546 0073 cf.: (e: www.kenn totais for the second totais f	080 283943 nametal.com 多でも、すって、 (送) またたた、 306 306 220 - 13.92 1	//kennamu ううぎのでで mode ののです。 mode ののです。	etalindia Je etiperet stata aug angri togete 31.12.2020 311 versistancips) (ver 2168 226 226 165 170 220 - - 7.51 5		ギ ゆ 0 3 ギ ゆ 0 3 1.12.2020 205 4139 4139 416 406 297 302 220 - 13.50	ष्ट्र्य सेवरक)
changed my name to Vehaal Antony Prajwal, vide affidavit dated 03-02- 2022, Sworn before notary B.M. Chandrashekar, Bangalore. CHANGE OF NAME I, A. Arockia Nathan, aged about 53 years R/a, #1442, Joseph Layout, Behind Canara Bank, Begur Main Road, Bangalore - 560068, have changed my name to Altin Anthony Raj, vide affidavit dated 03-02-2022, Sworn b e f o r e n o t a r y B.M. Chandrashekar, Bangalore. CHANGE OF NAME I, A. Sunil Kumar, aged about 26 years R/a, #1442, Joseph Layout, Behind Canara Bank,		//eproc.karnataka.gov.in ನಲ್ಲಿ ಮಾಹಿತಿ ಮತ್ತು ಯಾವುದೇ ಸಹಾಯಕ್ಕಾಗಿ ಎಟ್ ಸಹಾಯವಾಣಿ ಸಂಖ್ಯೆ: 080– ಸಹಿ/– ಪ್ರಧಾನ ವ್ಯವಸ್ಥಾಪಕರು(ಯಾ) ತರ್ಲಿಸಿ. ಆಡಲುತ್ರ ಸಹಾಯವಾಣಿ ಸಂಖ್ಯೆ: 080– ಸಹಿ/– ಪ್ರಧಾನ ವ್ಯವಸ್ಥಾಪಕರು(ಯಾ) ತರ್ಲಿಸಿ. ಆಡಲುತ್ರ ಸಹಾಯವಾಡಿ ಕೊತ್ ರಸ್ತೆ, ಬೆಂಗಳೂರು – 560023 ದಿನಾಂಕ : 02–02–2022 ಧಿಸೂಚನೆ ರು ಇಲ್ಲಿನ ಒಳರೋಗಿಗಳಿಗೆ 2022–23ನೇ ಎಂಧ) 3 ರಲ್ಲಿ ಲಗತ್ತಿಸಿರುವ) ಅಕ್ಕಿ, ಆಹಾರ ಕರ್ನಾಟಕ ಸಾರ್ವಜನಿಕ ಸಂಗ್ರಹಣೆ ನಿಯಮಗಳು 2000 ರಂತೆ ಟೆಂಡರನ್ನು ಲಾಗಿದೆ. : 02.02.2022 (2) ಅರ್ಜಿ ಸಲ್ಲಿಸಲು ತಾಂತ್ರಿಕ ಬಿಡ್ ತೆರೆಯುವ ದಿನಾಂಕ : ದಿನಾಂಕ : 07.03.2022 ಎಳಾಸ http://eproc.karnataka.gov.in ಗೆ ಟೆಂಡರ್ ಸಲ್ಲಿಸಬಹುದಾಗಿದೆ. ಮಾಡಲು ನಿಗಧಿ ಪಡಿಸಿರುವ ಕೊನೆಯ ದು ಘೋಷಣೆಯಾದಲ್ಲಿ ಅದರ ಮುಂದಿನ	5 7 6 7 8 7 1. 5 2	ಸೆಂಬರ್ 31, 2021ಕ್ಕೆ ಅಂತ್ಯ ವಿವರಗಳು ಕಾರ್ಯಾಚರಣೆಗಳಿಂದ ಬಂದ ಒಟ್ಟು ಆ ಅವಧಿಯ ನಿವ್ವಳ ಲಾಭ (ತೆರಿಗೆ, ಆಸಾಧ / ಅಥವಾ ಅಸಾಮಾನ್ಯ ಐಟಂಗಳ ಮುಂ ತೆರಿಗೆಯ ಮುನ್ನ ಅವಧಿಯ ನಿಂ (ಅಸಾಧಾರಣ ಮತ್ತು / ಅಥವಾ ಐಟಂಗಳ ನಂತರ) ತೆರಿಗೆಯ ನಂತರ ಅವಧಿಯ ನಿಂ (ಅಸಾಧಾರಣ ಮತ್ತು / ಅಥವಾ ಐಟಂಗಳ ನಂತರ) ಅವಧಿಯ ಒಟ್ಟು ಸಮಗ್ರ ಆದಾಯ ಕೊರ್ಡೀಕೃತ ಲಾಭ / (ನಷ್ಟ) (ತೆರಿಗೆಂ ಮತ್ತು ಇತರೆ ಸಮಗ್ರ ಆದಾಯ (ತೆರಿಗೆಂ ಮಾತ್ತು ಇತರೆ ಸಮಗ್ರ ಆದಾಯ (ತೆರಿಗೆಂ ಪಾವತಿಸಿದ ಈಕ್ಷಿಟಿ ಷೇರು ಬಂಡವಾಳ ಮೀಸಲುಗಳು ಪ್ರತಿ ಷೇರಿನ ಗಳಿಕೆ (ಇಪಿಎಸ್) ಮೂಲ ಮತ್ತು ವಿಭಜಿತ (₹) (ಮುಖ ಪ್ರತಿಯೊಂದಕ್ಕೆ) ಚನೆಗಳು: ಮೇಲೆ ತಿಳಿಸಿದ ಡಿಸೆಂಬರ್ 31, 2021ಕ್ಕೆ	ETAL ಗೊಂಡ ಎರಡ 31. (ಅಪ ತಿದಾಯ : ಸ್ನಾರಣ ಮತ್ತು ನ್ನು) ವ್ವಳ ಲಾಭ ಅಸಾಮಾನ್ಯ ಅಸಾಮಾನ್ಯ (ಅವಧಿಯ ಯ ನಂತರ)] (ಅವಧಿಯ ಯ ನಂತರ)] ಬೆಲೆ ₹10/-	Email: in.ir ತನೇ ತ್ರೈಮಾಸಿಕ ತ್ರೈಮಾಸಿಕ 12.2021 30.09.3 12.2021 30.09.3 12390 237 404 37 404 37 304 28 220 22 - - 13.83 12.8 3054 28 200 22 - - 13.83 12.8	(9ನೇ ಮೈಲಿ, ತುವ vestorrelation@ ಕ ಹಾಗೂ ಅಂ ಅಂತ್ಯ (ಭಿತ) (ಅಪರಿಶೋಧಿತ) 5 1933 8 179 8 179 8 179 3 130 3 134 0 220 9 5.91 ಕ ಹಾಗೂ ಅರ್ಧ ಯ ಲೆಕ್ಕಪರಿಶೋಧನ	CIN: L2 Stanct) 073, 13 Pkennameta Gr Dock Star Star Star Star CIN: L2 Star Star Star CIN: L2 Star S	27109KA1964 27109KA1964 201400-560 al.com, Website FF ಪ್ರತ್ಯೇಕ a 31.12.2020 33 (ಅಪರಿತೋಧಿತ) (2 3716 339 229 239 243 220 - 10.87 30ಶೋಧಿತ ಆಥಿಣ 0ದ ಪರಿಶೀಲಿಸಲ್ಲ	PLC001546 0073 cf.: (e: www.kenn totaire.cg, 0.06.2021 31. totare.cg, 0.06.2021 31. totare.cg,	080 283943 nametal.com 30 දේ 3 ප (ಪ್ರತಿ ತೇರ ದಾ (ಪ್ರತಿ ತೇರ ದಾ (ಪ್ರತಿ ತೇರ ದಾ (ಪ್ರತಿ ತೇರ ದಾ (ಪ್ರತಿ ತೇರ ದಾ (ಪ್ರತಿ ತೇರ ದಾ (ಪ್ರತ 306 306 220 - 13.92 1 13.92 1	//kennami ううぎので気 取えま ಅಂತ್ರ の9.2021 ううちょうう うちまでなう 378 378 283 220 - 12.88 ぎ ಫಲಿತಾಂ 02270	etalindia Je Coperto Status aver anorem tegeratoria for the second status aver anorem tegeratoria for the second anorem tegeratoria for the second anorem tegeratori for the second anorem tegeratoria for the second ano		ಕ ಅಂತ್ಯ	ఇల్లద జేగిరకు)
changed my name to Vehaal Antony Prajwal, vide affidavit dated 03-02- 2022, Sworn before notary B.M. Chandrashekar, Bangalore. CHANGE OF NAME I, A. Arockia Nathan, aged about 53 years R/a, #1442, Joseph Layout, Behind Canara Bank, Begur Main Road, Bangalore - 560068, have changed my name to Altin Anthony Raj, vide affidavit dated 03-02-2022, Sworn b e f o r e n o t a r y B.M. Chandrashekar, Bangalore. CHANGE OF NAME I, A. Sunil Kumar, aged about 26 years R/a, #1442, Joseph Layout, Behind Canara Bank, Begur Main Road,	ಪ್ರಾಟ್ ಫಾರ್ಮ್ ವೆಬ್ ಸೈಟ್ https:// ಪಡೆಯಬಹುದಾಗಿದೆ ಹಾಗೂ ಯಾವುದೇ ವ ಸಂಪರ್ಕಿಸಬಹುದಾದ ಇ-ಪ್ರೊಕ್ಯಾರ್ ಮೆಂ 4601000/6894877 ಡಾಸಾರಂಭವಿಂತ್ರಚಿತ್ರಿ ಇತಿಯಲ್ ಸಂಕ ರಾತ್ರದಲ್ ಅರ್ಥಾತ್ ಹ್ಯಾಕ್ಸ್ ಡ್ಯಾಕ್ಸ್ ರಾತ್ರದಲ್ ಅರ್ಥಿಕಾರಿಗಳ ಕಳೇರಿ, ಮಾಗಡಿ ಸಂ. ಕುಆ/ಪಥ್ಯಾಹಾರ/195/2021-22 ಟೆಂಡರ್ ಅ ಕುಷ್ಯರೋಗ ಆಸ್ಪತ್ರೆ, ಮಾಗಡಿ ರಸ್ತೆ, ಬೆಂಗಳೂ ಸಾಲಿನ ಪಥ್ಯಾಹಾರಕ್ಕಾಗಿ ಅಗತ್ಯವಾದ (ಅನುಬ ಪದಾರ್ಥ, ಮೊಟ್ಟೆ, ಬ್ರೆಡ್ ಖರೀದಿಸಲು ಪಾರದರ್ಶಕತೆ ಅಧಿನಿಯಮ 1999 ಮತ್ತು ಇ-ಪ್ರೊಕ್ಯೂರ್ ಮೆಂಟ್ ಮುಖಾಂತರ ಕರೆಯು (1) ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ ಕೊನೆಯ ದಿನಾಂಕ : 03.03.2022 (3) 04.03.2022 (4) ಆರ್ಥಿಕ ಬಿಡ್ ತೆರೆಯುವ ಹೆಚ್ಚಿನ ವಿವರಗಳನ್ನು ಇ-ಪ್ರೊಕ್ಯೂರ್ ಮೆಂಟ್ ರಲ್ಲಿ ಪರಿಶೀಲಿಸಿ ಸೂಕ್ತ ದಾಖಲಾತಿಗಳೊಂದಿಗೆ ಟೆಂಡರ್ ನಮೂನೆಗಳನ್ನು ಡೌನ್ ಲೋಡ್ ದಿನವು ಆಕಸ್ಮಿಕವಾಗಿ ಸರ್ಕಾರಿ ರಜಾ ದಿನವೆಂ ದಿನವನ್ನು ಕೊನೆಯ ದಿವಸವೆಂದು ಪರಿಗಣ ಹೊರಡಿಸುವುದಿಲ್ಲ.	//eproc.karnataka.gov.in ನಲ್ಲಿ ಮಾಹಿತಿ ಮತ್ತು ಯಾವುದೇ ಸಹಾಯಕ್ಕಾಗಿ ಎಟ್ ಸಹಾಯವಾಣಿ ಸಂಖ್ಯೆ: 080– ಸಹಿ/– ಪ್ರಧಾನ ವ್ಯವಸ್ಥಾಪಕರು(ಯಾ) ತರ್ಲಿಸಿ. ಆಷ್ ಮತ್ತ ಸಹವಯವಾಣೆ 14410 ತರ್ಲಿಸಿ. ಆಷ್ ಮತ್ತ ಸಹವಯವಾಣೆ 14410 ತರ್ಲಿಸಿ ಆಡೆಗಳೂರು – 560023 ದಿನಾಂಕ : 02–02–2022 ಧಿಸೂಚನೆ ರು ಇಲ್ಲಿನ ಒಳರೋಗಿಗಳಿಗೆ 2022–23ನೇ ಬಂಧ) 3 ರಲ್ಲಿ ಲಗತ್ತಿಸಿರುವ) ಅಕ್ಕಿ ಆಹಾರ ಕರ್ನಾಟಕ ಸಾರ್ವಜನಿಕ ಸಂಗ್ರಹಣೆ ನಿಯಮಗಳು 2000 ರಂತೆ ಟೆಂಡರನ್ನು ಲಾಗಿದೆ. : 02.02.2022 (2) ಅರ್ಜಿ ಸಲ್ಲಿಸಲು ತಾಂತ್ರಿಕ ಬಿಡ್ ತೆರೆಯುವ ದಿನಾಂಕ : ದಿನಾಂಕ : 07.03.2022 ಎಳಾಸ http://eproc.karnataka.gov.in ನೆ ಟೆಂಡರ್ ಸಲ್ಲಿಸಬಹುದಾಗಿದೆ. ಮಾಡಲು ನಿಗಧಿ ಪಡಿಸಿರುವ ಕೊನೆಯ ದು ಘೋಷಣೆಯಾದಲ್ಲಿ ಅದರ ಮುಂದಿನ ಶಿಸಲಾಗುವುದು. ಇದಕ್ಕೆ ಪ್ರತ್ಯೇಕ ಪ್ರಕಟಣೆ	5 6 7 8 1 2 3 3 4 5 5 5 5 6 7 8 5	ಸೆಂಬರ್ 31, 2021ಕ್ಕೆ ಅಂತ್ಯ ವಿವರಗಳು ಕಾರ್ಯಾಚರಣೆಗಳಿಂದ ಬಂದ ಒಟ್ಟು ಆ ಅವಧಿಯ ನಿವ್ವಳ ಲಾಭ (ತೆರಿಗೆ, ಆಸಾಧ / ಅಥವಾ ಅಸಾಮಾನ್ಯ ಐಟಂಗಳ ಮು ತೆರಿಗೆಯ ಮುನ್ನ ಅವಧಿಯ ನಿಷ (ಅಸಾಧಾರಣ ಮತ್ತು / ಅಥವಾ ಐಟಂಗಳ ನಂತರ) ತೆರಿಗೆಯ ನಂತರ ಅವಧಿಯ ನಿಷ (ಅಸಾಧಾರಣ ಮತ್ತು / ಅಥವಾ ಐಟಂಗಳ ನಂತರ) ಅವಧಿಯ ಒಟ್ಟು ಸಮಗ್ರ ಆದಾಯ ಕ್ರೊಢೀಕೃತ ಲಾಭ / (ನಷ್ಟ) (ತೆರಿಗೆಂ ಮತ್ತು ಇತರೆ ಸಮಗ್ರ ಆದಾಯ (ತೆರಿಗೆಂ ಮತ್ತು ಇತರೆ ಸಮಗ್ರ ಆದಾಯ (ತೆರಿಗೆಂ ಮತ್ತು ಇತರೆ ಸಮಗ್ರ ಆದಾಯ (ತೆರಿಗೆಂ ಮತ್ತು ಇತರೆ ಸಮಗ್ರ ಆದಾಯ (ತೆರಿಗೆಂ ಮತ್ತು ಇತರೆ ಸಮಗ್ರ ಆದಾಯ ಕ್ರೊಢೀಕೃತ ಲಾಭ / (ನಷ್ಟ) (ತೆರಿಗೆಂ ಮತ್ತು ಇತರೆ ಸಮಗ್ರ ಆದಾಯ ತ್ರತಿ ಹೇರಿನ ಗಳಿಕೆ (ಇಪಿಎಸ್) ಮೂಲ ಮತ್ತು ವಿಭಜಿತ (₹) (ಮುಖ ಪ್ರತಿಯೊಂದಕೈ) ಚನೆಗಳು: ಮೇಲೆ ತಿಳಿಸಿದ ಡಿಸೆಂಬರ್ 31, 2021ಕೈ ಸಾಮೋದನೆಗೆ ಒಳಪಟ್ಟಿದೆ. ಕಾನೂನುಬ	ETAL ಗೊಂಡ ಎರಡ 31. (ಅಷ ತದಾಯ : ಸ್ವಾರಣ ಮತ್ತು ನ್ನು) ವ್ವಳ ಲಾಭ ಅಸಾಮಾನ್ಯ ಅಸಾಮಾನ್ಯ ಇಸಾಮಾನ್ಯ (ಅವಧಿಯ ಯ ನಂತರ)] : ಬೆಲೆ ₹10/- : ದೆಲೆ ₹10/-	Email: in.ir ತನೇ ತ್ರೈಮಾಸಿಕ ತ್ರೈಮಾಸಿಕ ತ್ರೈಮಾಸಿಕ 12.2021 30.09.2 10ಶೋಧಿತ) (ಅಪರಿಶೋಧಿತ) (ಅಪರಿಶೋಧಿತ) 404 37 404 37 304 28 304 28 304 28 304 28 304 28 304 28 304 28 304 28 304 28 304 28 304 28 304 28 304 28 304 28 304 28 304 28 304 28 305 12.8 306 23.83 12.8 12.8 305 12.8 305 12.8 305 12.8 305 12.8 305 12.8 305 <t< th=""><th>・ ・ /9ನೇ ಮೈಲಿ, ತುವ vestorrelation@ ಕ ಹಾಗೂ ಅಂಡ </th><th>CIN: L2 Stanct) ರಸ್ತೆ: 3 December 2015 25 25 25 25 25 25 25 25 25 2</th><th>27109KA1964 27109KA1964 201600, Website 56 31.000, Website 57 31.12.2020 31 (地球Dジル・ಧಿತ) (1 3716 339 329 239 243 220 - 10.87 10.87</th><th>PLC001546 0073 cf.: (e: www.kenn titic signed for the signed f</th><th>080 283943 nametal.com ほでまってに、 ほうまたでは、 (どうまたでは、 (どうまたでは、 (どうまたでは、 (どうまたでは、 (どうまたでは、 (どうたた、 に) (一) (一) (一) (一) (一) (一) (一) (一) (一) (一</th><th>//kennam //kennam /</th><th>etalindia</th><th></th><th>ಗಳಲ್ಲಿ ಹೇಳಕೆ ಕೆ ಅಂತ್ಯ 1.12.2020 ಹೆರಿಶೋಧಿತು 4139 416 406 297 302 220 – 13.50 ಯಂತ್ರಣಗ ಕರ ಮಂಡ ನಿ ನಡೆಸಿದ</th><th>ఇల్లద జేగిరకు) </th></t<>	・ ・ /9ನೇ ಮೈಲಿ, ತುವ vestorrelation@ ಕ ಹಾಗೂ ಅಂಡ	CIN: L2 Stanct) ರಸ್ತೆ: 3 December 2015 25 25 25 25 25 25 25 25 25 2	27109KA1964 27109KA1964 201600, Website 56 31.000, Website 57 31.12.2020 31 (地球Dジル・ಧಿತ) (1 3716 339 329 239 243 220 - 10.87 10.87	PLC001546 0073 cf.: (e: www.kenn titic signed for the signed f	080 283943 nametal.com ほでまってに、 ほうまたでは、 (どうまたでは、 (どうまたでは、 (どうまたでは、 (どうまたでは、 (どうまたでは、 (どうたた、 に) (一) (一) (一) (一) (一) (一) (一) (一) (一) (一	//kennam /	etalindia		ಗಳಲ್ಲಿ ಹೇಳಕೆ ಕೆ ಅಂತ್ಯ 1.12.2020 ಹೆರಿಶೋಧಿತು 4139 416 406 297 302 220 – 13.50 ಯಂತ್ರಣಗ ಕರ ಮಂಡ ನಿ ನಡೆಸಿದ	ఇల్లద జేగిరకు)
changed my name to Vehaal Antony Prajwal, vide affidavit dated 03-02- 2022, Sworn before notary B.M. Chandrashekar, Bangalore. CHANGE OF NAME I, A. Arockia Nathan, aged about 53 years R/a, #1442, Joseph Layout, Behind Canara Bank, Begur Main Road, Bangalore - 560068, have changed my name to Altin Anthony Raj, vide affidavit dated 03-02-2022, Sworn b e f o r e n o t a r y B.M. Chandrashekar, Bangalore. CHANGE OF NAME I, A. Sunil Kumar, aged about 26 years R/a, #1442, Joseph Layout, Behind Canara Bank,	ಪ್ರಾಟ್ ಫಾರ್ಮ್ ವೆಬ್ ಸೈಟ್ https:// ಪಡೆಯಬಹುದಾಗಿದೆ ಹಾಗೂ ಯಾವುದೇ ವ ಸಂಪರ್ಕಿಸಬಹುದಾದ ಇ-ಪ್ರೊಕ್ಯಾರ್ ಮೆಂ 4601000/6894877 ಡಾಸಸಂಇ/ಬೆಂಸ/ಜಿಎ/3211/2021-22 ತಾಡಿರಿದ್-19 ರಕ್ಷಡರಟ್ ಇವೆಯಲ್ ಸಂಕ ರ್ಷ್ಟ್ರಾಟ್ ಹ್ಯಾಪ್ ಹ್ಯಾಸ್ಟ್ ಡ್ಯಾಸ್ಟ್ ಹ್ಯಾಸ್ಟ್ ಹ್ಯಾಸ್ಟ್ ಹ್ಯಾಸ್ಟ್ ಡ್ಯಾಸ್ಟ್ ರೈದ್ಯಾಧಿಕಾರಿಗಳ ಕಳೇರಿ, ಮಾಗಡಿ ಸಂ. ಕುಆ/ಪಥ್ಯಾಹಾರ/195/2021-22 ಟೆಂಡರ್ ಅ ಕುಷ್ಯರೋಗ ಆಸ್ಪತ್ರೆ, ಮಾಗಡಿ ರಸ್ತೆ, ಬೆಂಗಳೂ ಸಾಲಿನ ಪಥ್ಯಾಹಾರಕ್ಕಾಗಿ ಆಗತ್ಯವಾದ (ಅನು ಪದಾರ್ಥ, ಮೊಟ್ಟೆ, ಬ್ರೆಡ್ ಖರೀದಿಸಲು ಪಾರದರ್ಶಕತೆ ಅಧಿನಿಯಮ 1999 ಮತ್ತು ಇ-ಪ್ರೊಕ್ಯೂರ್ ಮೆಂಟ್ ಮುಖಾಂತರ ಕರೆಯು (1) ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ ಕೊನೆಯ ದಿನಾಂಕ : 03.03.2022 (3) 04.03.2022 (4) ಆರ್ಥಿಕ ಬಿಡ್ ತೆರೆಯುವ ಹೆಚ್ಚಿನ ವಿವರಗಳನ್ನು ಇ-ಪ್ರೊಕ್ಯೂರ್ ಮೆಂಟ್ ರಲ್ಲಿ ಪರಿಶೀಲಿಸಿ ಸೂಕ್ತ ದಾಖಲಾತಿಗಳೊಂದಿಗೆ ಟೆಂಡರ್ ನಮೂನೆಗಳನ್ನು ಡೌನ್ ಲೋಡ್ ದಿನವು ಆಕಸ್ಮಿಕವಾಗಿ ಸರ್ಕಾರಿ ರಜಾ ದಿನವೆಂ ದಿನವನ್ನು ಕೊನೆಯ ದಿವಸವೆಂದು ಪರಿಗಣ ಹೊರಡಿಸುವುದಿಲ್ಲ.	//eproc.karnataka.gov.in ನಲ್ಲಿ ಮಾಹಿತಿ ಮತ್ತು ಯಾವುದೇ ಸಹಾಯಕ್ಕಾಗಿ ಎಟ್ ಸಹಾಯವಾಣಿ ಸಂಖ್ಯೆ: 080– ಸಹಿ/– ಪ್ರಧಾನ ವ್ಯವಸ್ಥಾಪಕರು(ಯಾ) ತರ್ಲಿಸಿ. ಆಷ್ ಮತ್ತು ಸಹಾಯವಾಣಿ ಗೆ4410 ಹಿಂತರ 1 ಹಿಂದ್ ಕೆ	5 6 7 8 2.3	ಸೆಂಬರ್ 31, 2021ಕ್ಕೆ ಅಂತ್ಯ ವಿವರಗಳು ಕಾರ್ಯಾಚರಣೆಗಳಿಂದ ಬಂದ ಒಟ್ಟು ಆ ಅವಧಿಯ ನಿವ್ವಳ ಲಾಭ (ತೆರಿಗೆ, ಆಸಾಧ / ಅಥವಾ ಅಸಾಮಾನ್ಯ ಐಟಂಗಳ ಮುಂ ತೆರಿಗೆಯ ಮುನ್ನ ಅವಧಿಯ ನಿಂ (ಅಸಾಧಾರಣ ಮತ್ತು / ಅಥವಾ ಐಟಂಗಳ ನಂತರ) ತೆರಿಗೆಯ ನಂತರ ಅವಧಿಯ ನಿಂ (ಅಸಾಧಾರಣ ಮತ್ತು / ಅಥವಾ ಐಟಂಗಳ ನಂತರ) ಅವಧಿಯ ಒಟ್ಟು ಸಮಗ್ರ ಆದಾಯ ಕೊರ್ಡೀಕೃತ ಲಾಭ / (ನಷ್ಟ) (ತೆರಿಗೆಂ ಮತ್ತು ಇತರೆ ಸಮಗ್ರ ಆದಾಯ (ತೆರಿಗೆಂ ಮಾತ್ತು ಇತರೆ ಸಮಗ್ರ ಆದಾಯ (ತೆರಿಗೆಂ ಪಾವತಿಸಿದ ಈಕ್ಷಿಟಿ ಷೇರು ಬಂಡವಾಳ ಮೀಸಲುಗಳು ಪ್ರತಿ ಷೇರಿನ ಗಳಿಕೆ (ಇಪಿಎಸ್) ಮೂಲ ಮತ್ತು ವಿಭಜಿತ (₹) (ಮುಖ ಪ್ರತಿಯೊಂದಕ್ಕೆ) ಚನೆಗಳು: ಮೇಲೆ ತಿಳಿಸಿದ ಡಿಸೆಂಬರ್ 31, 2021ಕ್ಕೆ	ETAL ಗೊಂಡ ಎರಡ 31. (ಅಷ ಕದಾಯ : ಕದಾಯ : (ಅಷ ಕದಾಯ : ವ್ವಳ ಲಾಭ ಅಸಾಮಾನ್ಯ ವ್ವಳ ಲಾಭ ಅಸಾಮಾನ್ಯ ವ್ವಳ ಲಾಭ (ಅವಧಿಯ ಯ ನಂತರ)] : ಬೆಲೆ ₹10/- 1 : : : : : : : : : : : : : : : : : :	Email: in.ir ತನೇ ತ್ರೈಮಾಸಿಕ ತ್ರೈಮಾಸಿಕ ತ್ರೈಮಾಸಿಕ 12.2021 30.09.2 105ಡೀಧಿತ) (ಅಪರಿಕೊ 2390 237 404 37 404 37 304 28 304 28 304 28 304 28 304 28 304 28 304 28 304 28 304 28 304 28 304 28 304 28 304 28 304 28 304 28 304 28 304 28 305 220 - - - - - - - - - - - - - - - -	4 /9ನೇ ಮೈಲಿ, ತುವ vestorrelation@ ಕ ಹಾಗೂ ಅಂಡ ಅಂತ್ಯ 021 31.12.2020 (ಭಿಪರಿಶೋಧಿತ) 5 1933 8 179 8 179 3 3 130 3 134 0 220 - 9 5.91 ಕ ಹಾಗೂ ಅರ್ಧ 31, 2021ಕ್ಕೆ ಆ ಯತ್ತು ಫೋಷಣೆಗಳ	CIN: L2 Stanct) 073, 13 December 20, 23 December 20, 23 Sector 20, 24 Sector 20, 24 CIN: L2 December 20, 25 Sector 20,	27109KA1964 27109KA1964 201400-560 al.com, Websit F ಪ್ರತ್ಯೇಕ = 3112.2020 31 (ಅಪರಿಶೋಧಿತ) (1 3716 339 229 239 243 220 - 10.87 10.87	PLC001546 0073 cf.: (e: www.kenn ty sy fg; fg; f 0.06.2021 31. totenças) (va 8114 - 904 - 904 - 894 - 6666 - 6667 - 220 - 5514 - 30.29 - rf ಫಲಿತಾಂಶಗ sg: cf. ausg. ಫೆ. is ಹಾಗೂ ಅರ o.gmcda ಸ್ಪಾಕ	080 283943 nametal.com 30 ಕೃತ ಅಪ (ಪ್ರತಿ ತೇರು ವಾ 30 ಕೈತ್ರವು 12.2021 30. 50 ರೋಧಿಶ) (ಅಪ 2390 2 406 4 406 4 306 220 1 13.92 1 13.92 1 ಗಳು ("ಆಧಿರ್ ಕ ಬ್ರವರಿ 03, 2 ರ್ ವಾರ್ಷಿಕ 5 ಎಕ್ಕಚೇಂಜ್	//kennami jO ジの () jO ジの () jD ジの () <t< th=""><th>etalindia Je Constraints Je Constraints Je</th><th></th><th>ಗಳಲ್ಲಿ ಹೇಳಕೆ ಕೆ ಅಂತ್ಯ 1.12.2020 ಹೆರಿಶೋಧಿತು 4139 416 406 297 302 220 – 13.50 ಯಂತ್ರಣಗ ಕರ ಮಂಡ ಭ್ರ ನಡೆಸಿದ ದ ವಿಸ್ತತ</th><th>ఇల్లద జేగిరకు) </th></t<>	etalindia Je Constraints Je		ಗಳಲ್ಲಿ ಹೇಳಕೆ ಕೆ ಅಂತ್ಯ 1.12.2020 ಹೆರಿಶೋಧಿತು 4139 416 406 297 302 220 – 13.50 ಯಂತ್ರಣಗ ಕರ ಮಂಡ ಭ್ರ ನಡೆಸಿದ ದ ವಿಸ್ತತ	ఇల్లద జేగిరకు)
changed my name to Vehaal Antony Prajwal, vide affidavit dated 03-02- 2022, Sworn before notary B.M. Chandrashekar, Bangalore. CHANGE OF NAME I, A. Arockia Nathan, aged about 53 years R/a, #1442, Joseph Layout, Behind Canara Bank, Begur Main Road, Bangalore - 560068, have changed my name to Altin Anthony Raj, vide affidavit dated 03-02-2022, Sworn b e f o r e n o t a r y B.M. Chandrashekar, Bangalore. CHANGE OF NAME I, A. Sunil Kumar, aged about 26 years R/a, #1442, Joseph Layout, Behind Canara Bank, Begur Main Road, Bangalore - 560068, have changed my name to Nihal Antony Raj, vide	ಪ್ಲಾಟ್ ಫಾರ್ಮ್ ವೆಬ್ ಸೈಟ್ https:// ಪಡೆಯಬಹುದಾಗಿದೆ ಹಾಗೂ ಯಾವುದೇ ವ ಸಂಪರ್ಕಿಸಬಹುದಾದ ಇ–ಪ್ರೊಕ್ಯೂರ್ ಮೆಂ 4601000/6894877 ಡಾಸಾರಂಭವಿ ನಡೆ ಸಿರುಗಿ 2021-22 ತೋಟರ್ ಇಂಗ್ರಾ ರಾಗ್ರಡ್ ತಾರ್ಕ್ ಸರ್ ಹಾಸ್ ಹಾಸ್ ಹ್ರಿ ಹಾಸ್ ಹ್ರಿ ಹ್ರಿ ಹ್ರಿ ಹಾಸ್ ಹ್ರಿ ಹಾಸ್ ಹ್ರಿ ಹ್ರಿ ಹ್ರಿ ಹ್ರಾ ಹ್ರಿ ಹಾಸ್ ಹ್ರಿ ಹ್ರಿ ಹ್ರಿ ಹ್ರಾ ಹ್ರಿ ಹ್ರಾ ಹಾಸ್ ಹ್ರಿ ಹ್ರಿ ಹ್ರಾ ಹ್ರಿ ಹ್ರಿ ಹಾಸ್ ಹ್ರಿ ಹ್ರಿ ಹ್ರಾ ಹ್ರಿ ಹ್ರಾ ಹಾಸ್ ಹ್ರಿ ಹ್ರಿ ಹ್ರಿ ಹ್ರಾ ಹ್ರಿ ಹ್ರಾ ಹಾಸ್ ಹ್ರಿ ಹ್ರಿ ಹ್ರಿ ಹ್ರಾ ಹ್ರಿ ಹ್ರಾ ಹಾಸ್ ಹ್ರಿ ಹ್ರಾ ಹ್ರಿ ಹ್ರಾ ಹ್ರಾ ಹಾಸ್ ಹ್ರಿ ಹ್ರಾ ಹ್ರಿ ಹ್ರಾ ಹ್ರಿ ಹ್ರಾ ಹ್ರಾ ಹ್ರಾ ಹಾಸ್ ಹ್ರಿ ಹ್ರಾ ಹ್ರಾ ಹ್ರಾ ಹ್ರಾ ಹ್ರಾ ಹ್ರಾ ಹ್ರಾ ಹ್ರಾ ಹ್ರಾ ಹ್ರಾ ಹ್ರಾ ಹ್ರಾ	//eproc.karnataka.gov.in ನಲ್ಲಿ ಮಾಹಿತಿ ಮತ್ತು ಯಾವುದೇ ಸಹಾಯಕ್ಕಾಗಿ ಎಟ್ ಸಹಾಯವಾಣಿ ಸಂಖ್ಯೆ: 080– ಸಹಿ/– ಪ್ರಧಾನ ವ್ಯವಸ್ಥಾಪಕರು(ಯಾ) ತರ್ಲಿಹಿ. ಆಷ್ಟಲ್ಲಾ ಸಹಾಯವಾಣಿ 14410 ಹಿಂತರ 1 ಹಿಂತರ್ ಕೆಂಡ್ರಾಟಿಕ ಸಂಗ್ರಹಣೆ ನಿಯಮಗಳು 2000 ರಂತೆ ಟೆಂಡರನ್ನು ಲಾಗಿದೆ. : 02.02.2022 (2) ಅರ್ಜಿ ಸಲ್ಲಿಸಲು ತಾಂತ್ರಿಕ ಬಿಡ್ ತೆರೆಯುವ ದಿನಾಂಕ : ದಿನಾಂಕ : 07.03.2022 ವಿಳಾಸ http://eproc.karnataka.gov.in ಜಿ ಬೆಂಡರ್ ಸಲ್ಲಿಸಬಹುದಾಗಿದೆ. ಮಾಡಲು ನಿಗಧಿ ಪಡಿಸಿರುವ ಕೊನೆಯ ದು ಘೋಷಣೆಯಾದಲ್ಲಿ ಅದರ ಮುಂದಿನ ಶಿಸಲಾಗುವುದು. ಇದಕ್ಕೆ ಪ್ರಶ್ಯೇಕ ಪ್ರಕಟಣೆ ಹಿ/– ಟೆಂಡರ್ ಆಹ್ವಾನ ಸಮಿತಿ ಅಧ್ಯಕ್ಷದು/ (ಳತ ವೈದ್ಯಾಧಿಕಾರಿಗಳು, ಕುಷ್ಠರೋಗ ಆಸ್ಪತ್ರೆ, ಮಾಗಡಿ ರಸ್ತೆ, ಬೆಂಗಳೂರು – 560023	5 6 7 8 2.3	ಸೆಂಬರ್ 31, 2021ಕ್ಕೆ ಅಂತ್ಯ ವಿವರಗಳು ಕಾರ್ಯಾಚರಣೆಗಳಿಂದ ಬಂದ ಒಟ್ಟು ಆ ಅವಧಿಯ ನಿವ್ವಳ ಲಾಭ (ತೆರಿಗೆ, ಅಸಾಧ / ಅಥವಾ ಅಸಾಮಾನ್ಯ ಐಟಂಗಳ ಮು ತೆರಿಗೆಯ ಮುನ್ನ ಅವಧಿಯ ನಿಷ (ಅಸಾಧಾರಣ ಮತ್ತು / ಅಥವಾ ಐಟಂಗಳ ನಂತರ) ತೆರಿಗೆಯ ನಂತರ ಅವಧಿಯ ನಿಷ (ಅಸಾಧಾರಣ ಮತ್ತು / ಅಥವಾ ಐಟಂಗಳ ನಂತರ) ಅವಧಿಯ ಒಟ್ಟು ಸಮಗ್ರ ಆದಾಯ ಕ್ರೊಥೀಕೃತ ಲ್ಯಾ ಸಮಗ್ರ ಆದಾಯ ಕ್ರೊಥೀಕೃತ ಲ್ಯಾ ಸಮಗ್ರ ಆದಾಯ ತೆರಿಗೆಂದ ಮತ್ತು ಇತರೆ ಸಮಗ್ರ ಆದಾಯ (ತೆರಿಗೆಂ ಮಾವತಿಸಿದ ಈಕ್ಷಿಟಿ ಷೇರು ಬಂಡವಾಳ ಮೀಸಲುಗಳು ಪ್ರತಿ ಷೇರಿನ ಗಳಿಕೆ (ಇಪಿಎಸ್) ಮೂಲ ಮತ್ತು ವಿಭಜಿತ (₹) (ಮುಖ ಪ್ರತಿಯೊಂದಕ್ಕೆ) ಚನೆಗಳು: ಮೇಲೆ ತಿಳಿಸಿದ ಡಿಸೆಂಬರ್ 31, 2021ಕ್ಕೆ ಅನುಮೋದನೆಗೆ ಒಳಪಟ್ಟಿದೆ. ಕಾನೂನುಬ ಮೇಲಿನ ಸಾರಸತ್ರವು 2015ರ ಸೆಬಿಯ ನ	ETAL ಗೊಂಡ ಎರಡ 31. (ಅಷ ಕದಾಯ : ಕದಾಯ : (ಅಷ ಕದಾಯ : ವ್ವಳ ಲಾಭ ಅಸಾಮಾನ್ಯ ವ್ವಳ ಲಾಭ ಅಸಾಮಾನ್ಯ ವ್ವಳ ಲಾಭ (ಅವಧಿಯ ಯ ನಂತರ)] : ಬೆಲೆ ₹10/- 1 : : : : : : : : : : : : : : : : : :	Email: in.ir ತನೇ ತ್ರೈಮಾಸಿಕ ತ್ರೈಮಾಸಿಕ ತ್ರೈಮಾಸಿಕ 12.2021 30.09.2 105ಡೀಧಿತ) (ಅಪರಿಕೊ 2390 237 404 37 404 37 304 28 304 28 304 28 304 28 304 28 304 28 304 28 304 28 304 28 304 28 304 28 304 28 304 28 304 28 304 28 304 28 304 28 305 220 - - - - - - - - - - - - - - - -	4 /9ನೇ ಮೈಲಿ, ತುವ vestorrelation@ ಕ ಹಾಗೂ ಅಂಡ ಅಂತ್ಯ 021 31.12.2020 (ಭಿಪರಿಶೋಧಿತ) 5 1933 8 179 8 179 3 3 130 3 134 0 220 - 9 5.91 ಕ ಹಾಗೂ ಅರ್ಧ 31, 2021ಕ್ಕೆ ಆ ಯತ್ತು ಫೋಷಣೆಗಳ	CIN: L2 Stanct) 073, 13 December 20, 23 December 20, 23 Sector 20, 24 Sector 20, 24 CIN: L2 December 20, 25 Sector 20,	27109KA1964 27109KA1964 201400-560 al.com, Websit F ಪ್ರತ್ಯೇಕ = 3112.2020 31 (ಅಪರಿಶೋಧಿತ) (1 3716 339 229 239 243 220 - 10.87 10.87	PLC001546 0073 cf.: (e: www.kenn ty sy fg; fg; f 0.06.2021 31. totenças) (va 8114 - 904 - 904 - 894 - 6666 - 6667 - 220 - 5514 - 30.29 - rf ಫಲಿತಾಂಶಗ sg: cf. ausg. ಫೆ. is ಹಾಗೂ ಅರ o.gmcda ಸ್ಪಾಕ	080 283943 nametal.com 30 ಕೃತ ಅಪ (ಪ್ರತಿ ತೇರು ವಾ 30 ಕೈತ್ರವು 12.2021 30. 50 ರೋಧಿಶ) (ಅಪ 2390 2 406 4 406 4 306 220 1 13.92 1 13.92 1 ಗಳು ("ಆಧಿರ್ ಕ ಬ್ರವರಿ 03, 2 ರ್ ವಾರ್ಷಿಕ 5 ಎಕ್ಕಚೇಂಜ್	//kennami jO ジの () jO ジの () jD ジの () <t< th=""><th>etalindia Je CPGF + ISBA avg diagr *digradiag</th><th></th><th>ಕ ಅಂತ್ಯ ಕ ಅಂತ್ಯ 1.12.2020 ಪರಿಶೋಧಿತ) 4139 416 406 297 302 220 – 13.50 ಯಂತ್ರಣಗ ಕರ ಮಂಡ ಭ ನಡೆಸಿದ ದ ವಿಸ್ತೃತ. ಲ್ಲಾವಿದೆ ಎಸ್ತೃತ. ಲ್ಲಾವಿಯಾ ನ</th><th>ఇల్లద జేగిరకు) </th></t<>	etalindia Je CPGF + ISBA avg diagr *digradiag		ಕ ಅಂತ್ಯ ಕ ಅಂತ್ಯ 1.12.2020 ಪರಿಶೋಧಿತ) 4139 416 406 297 302 220 – 13.50 ಯಂತ್ರಣಗ ಕರ ಮಂಡ ಭ ನಡೆಸಿದ ದ ವಿಸ್ತೃತ. ಲ್ಲಾವಿದೆ ಎಸ್ತೃತ. ಲ್ಲಾವಿಯಾ ನ	ఇల్లద జేగిరకు)
changed my name to Vehaal Antony Prajwal, vide affidavit dated 03-02- 2022, Sworn before notary B.M. Chandrashekar, Bangalore. CHANGE OF NAME I, A. Arockia Nathan, aged about 53 years R/a, #1442, Joseph Layout, Behind Canara Bank, Be g ur Main Road, Bangalore - 560068, have changed my name to Altin Anthony Raj, vide affidavit dated 03-02-2022, Sworn b e f o r e n o t a r y B.M. Chandrashekar, Bangalore. CHANGE OF NAME I, A. Sunil Kumar , aged about 26 years R/a, #1442, Joseph Layout, Behind Canara Bank, Be g ur Main Road, Bangalore - 560068, have changed my name to Nihal Antony Raj, vide affidavit dated 03-02-		//eproc.karnataka.gov.in ನಲ್ಲಿ ಮಾಹಿತಿ ಮತ್ತು ಯಾವುದೇ ಸಹಾಯಕ್ಕಾಗಿ ಎಟ್ ಸಹಾಯವಾಣಿ ಸಂಖ್ಯೆ: 080– ಸಹಿ/– ಪ್ರಧಾನ ವ್ಯವಸ್ಥಾಪಕರು(ಯಾ) ತರ್ಲಿಹಿ. ಆಷ್ಟಲ್ಲಾ ಸಹಾಯವಾಣಿ 14410 ಹಿಂತರ 1 ಹಿಂತರ್ ಕೆಂಡ್ರಾಟಿಕ ಸಂಗ್ರಹಣೆ ನಿಯಮಗಳು 2000 ರಂತೆ ಟೆಂಡರನ್ನು ಲಾಗಿದೆ. : 02.02.2022 (2) ಅರ್ಜಿ ಸಲ್ಲಿಸಲು ತಾಂತ್ರಿಕ ಬಿಡ್ ತೆರೆಯುವ ದಿನಾಂಕ : ದಿನಾಂಕ : 07.03.2022 ವಿಳಾಸ http://eproc.karnataka.gov.in ಜಿ ಬೆಂಡರ್ ಸಲ್ಲಿಸಬಹುದಾಗಿದೆ. ಮಾಡಲು ನಿಗಧಿ ಪಡಿಸಿರುವ ಕೊನೆಯ ದು ಘೋಷಣೆಯಾದಲ್ಲಿ ಅದರ ಮುಂದಿನ ಶಿಸಲಾಗುವುದು. ಇದಕ್ಕೆ ಪ್ರಶ್ಯೇಕ ಪ್ರಕಟಣೆ ಹಿ/– ಟೆಂಡರ್ ಆಹ್ವಾನ ಸಮಿತಿ ಅಧ್ಯಕ್ಷದು/ (ಳತ ವೈದ್ಯಾಧಿಕಾರಿಗಳು, ಕುಷ್ಠರೋಗ ಆಸ್ಪತ್ರೆ, ಮಾಗಡಿ ರಸ್ತೆ, ಬೆಂಗಳೂರು – 560023	5 6 7 8 2.3	ಸೆಂಬರ್ 31, 2021ಕ್ಕೆ ಅಂತ್ಯ ವಿವರಗಳು ಕಾರ್ಯಾಚರಣೆಗಳಿಂದ ಬಂದ ಒಟ್ಟು ಆ ಅವಧಿಯ ನಿವ್ವಳ ಲಾಭ (ತೆರಿಗೆ, ಅಸಾಧ / ಅಥವಾ ಅಸಾಮಾನ್ಯ ಐಟಂಗಳ ಮು ತೆರಿಗೆಯ ಮುನ್ನ ಅವಧಿಯ ನಿಷ (ಅಸಾಧಾರಣ ಮತ್ತು / ಅಥವಾ ಐಟಂಗಳ ನಂತರ) ತೆರಿಗೆಯ ನಂತರ ಅವಧಿಯ ನಿಷ (ಅಸಾಧಾರಣ ಮತ್ತು / ಅಥವಾ ಐಟಂಗಳ ನಂತರ) ಅವಧಿಯ ಒಟ್ಟು ಸಮಗ್ರ ಆದಾಯ ಕ್ರೊಥೀಕೃತ ಲ್ಯಾ ಸಮಗ್ರ ಆದಾಯ ಕ್ರೊಥೀಕೃತ ಲ್ಯಾ ಸಮಗ್ರ ಆದಾಯ ತೆರಿಗೆಂದ ಮತ್ತು ಇತರೆ ಸಮಗ್ರ ಆದಾಯ (ತೆರಿಗೆಂ ಮಾವತಿಸಿದ ಈಕ್ಷಿಟಿ ಷೇರು ಬಂಡವಾಳ ಮೀಸಲುಗಳು ಪ್ರತಿ ಷೇರಿನ ಗಳಿಕೆ (ಇಪಿಎಸ್) ಮೂಲ ಮತ್ತು ವಿಭಜಿತ (₹) (ಮುಖ ಪ್ರತಿಯೊಂದಕ್ಕೆ) ಚನೆಗಳು: ಮೇಲೆ ತಿಳಿಸಿದ ಡಿಸೆಂಬರ್ 31, 2021ಕ್ಕೆ ಅನುಮೋದನೆಗೆ ಒಳಪಟ್ಟಿದೆ. ಕಾನೂನುಬ ಮೇಲಿನ ಸಾರಸತ್ರವು 2015ರ ಸೆಬಿಯ ನ	ETAL ಗೊಂಡ ಎರಡ 31. (ಅಷ ಕದಾಯ : ಕದಾಯ : (ಅಷ ಕದಾಯ : ವ್ವಳ ಲಾಭ ಅಸಾಮಾನ್ಯ ವ್ವಳ ಲಾಭ ಅಸಾಮಾನ್ಯ ವ್ವಳ ಲಾಭ (ಅವಧಿಯ ಯ ನಂತರ)] : ಬೆಲೆ ₹10/- 1 : : : : : : : : : : : : : : : : : :	Email: in.ir ತನೇ ತ್ರೈಮಾಸಿಕ ತ್ರೈಮಾಸಿಕ ತ್ರೈಮಾಸಿಕ 12.2021 30.09.2 105ಡೀಧಿತ) (ಅಪರಿಕೊ 2390 237 404 37 404 37 304 28 304 28 304 28 304 28 304 28 304 28 304 28 304 28 304 28 304 28 304 28 304 28 304 28 304 28 304 28 304 28 304 28 305 220 - - - - - - - - - - - - - - - -	4 /9ನೇ ಮೈಲಿ, ತುವ vestorrelation@ ಕ ಹಾಗೂ ಅಂಡ ಅಂತ್ಯ 021 31.12.2020 (ಭಿಪರಿಶೋಧಿತ) 5 1933 8 179 8 179 3 3 130 3 134 0 220 - 9 5.91 ಕ ಹಾಗೂ ಅರ್ಧ 31, 2021ಕ್ಕೆ ಆ ಯತ್ತು ಫೋಷಣೆಗಳ	CIN: L2 Stanct) 073, 13 December 20, 23 December 20, 23 Sector 20, 24 Sector 20, 24 CIN: L2 December 20, 25 Sector 20,	27109KA1964 27109KA1964 201400-560 al.com, Websit F ಪ್ರತ್ಯೇಕ = 3112.2020 31 (ಅಪರಿಶೋಧಿತ) (1 3716 339 229 239 243 220 - 10.87 10.87	PLC001546 0073 cf.: (e: www.kenn ty sy fg; fg; f 0.06.2021 31. totenças) (va 8114 - 904 - 904 - 894 - 6666 - 6667 - 220 - 5514 - 30.29 - rf ಫಲಿತಾಂಶಗ sg: cf. ausg. ಫೆ. is ಹಾಗೂ ಅರ o.gmcda ಸ್ಪಾಕ	080 283943 nametal.com 30 ಕೃತ ಅಪ (ಪ್ರತಿ ತೇರು ವಾ 30 ಕೈತ್ರವು 12.2021 30. 50 ರೋಧಿಶ) (ಅಪ 2390 2 406 4 406 4 306 220 1 13.92 1 13.92 1 ಗಳು ("ಆಧಿರ್ ಕ ಬ್ರವರಿ 03, 2 ರ್ ವಾರ್ಷಿಕ 5 ಎಕ್ಕಚೇಂಜ್	//kennami jO ジの () jO ジの () jD ジの () <t< th=""><th>etalindia Je CPGF + ISBA avg diagr *digradiag</th><th></th><th>1422, ಪೇಳಕೆ ಕ ಅಂತ್ಯ 1.12.2020 ಪರಿಶೋಧಿತು 41139 4116 406 297 302 220 – 13.50 ಯಂತ್ರಣಗ ಕರ ಮಂಡ ಬ್ನ ನಡೆಸಿದ ದ ವಿಸ್ತೃತ ಲಭ್ಯವಿದೆ. ನಂಡಿಸಿದ್</th><th>ఇల్లద జేగిరకు) </th></t<>	etalindia Je CPGF + ISBA avg diagr *digradiag		1422, ಪೇಳಕೆ ಕ ಅಂತ್ಯ 1.12.2020 ಪರಿಶೋಧಿತು 41139 4116 406 297 302 220 – 13.50 ಯಂತ್ರಣಗ ಕರ ಮಂಡ ಬ್ನ ನಡೆಸಿದ ದ ವಿಸ್ತೃತ ಲಭ್ಯವಿದೆ. ನಂಡಿಸಿದ್	ఇల్లద జేగిరకు)
changed my name to Vehaal Antony Prajwal, vide affidavit dated 03-02- 2022, Sworn before notary B.M. Chandrashekar, Bangalore. CHANGE OF NAME I, A. Arockia Nathan, aged about 53 years R/a, #1442, Joseph Layout, Behind Canara Bank, Be g ur Main Road, Bangalore - 560068, have changed my name to Altin Anthony Raj, vide affidavit dated 03-02-2022, Sworn b e f o r e n o t a r y B.M. Chandrashekar, Bangalore. CHANGE OF NAME I, A. Sunil Kumar , aged about 26 years R/a, #1442, Joseph Layout, Behind Canara Bank, Be g ur Main Road, Bangalore - 560068, have changed my name to Nihal Antony Raj, vide affidavit dated 03-02- 2022, Sworn before notary	ಪ್ರಾಟ್ ಫಾರ್ಮ್ ವೆಬ್ ಸೈಟ್ https:// ಪಡೆಯಬಹುದಾಗಿದೆ ಹಾಗೂ ಯಾವುದೇ ವ ಸಂಪರ್ಕಿಸಬಹುದಾದ ಇ-ಪ್ರೊಕ್ಯಾರ್ ಮೆಂ 4601000/6894877 ಹಾಸಂಇ/ಬೆಂಸ/ಟಿಎ/3211/2021-22 ತೋಟರ್ ಕಾ ರಾತ್ರದರ್ ಇರುತ್ತ ಹಾಸ್ ಹ್ರಾಪ್ ಹ್ರಾಪ್ ಹ್ಯಾಸ್ ಹ್ರಾಪ್ ಹ್ಯಾಸ್ ಹ್ಯಾಸ್ ಹ್ಯಾಸ್ ಹ್ರಾಪ್ ಹ್ಯಾಸ್ ಹ್ಯಾಸ್ ಹ್ಯಾರ್ ವೈದ್ಯಾಧಿಕಾರಿಗಳ ಕಳೇರಿ, ಮಾಗಡಿ ಸಂ. ಕುಆ/ಪಥ್ಯಾಹಾರ/195/2021-22 ಟೆಂಡರ್ ಅ ಕುಷ್ಯರೋಗ ಆಸ್ಪತ್ರೆ ಮಾಗಡಿ ರಸ್ತೆ, ಬೆಂಗಳೂ ಸಾಲಿನ ಪಥ್ಯಾಹಾರಕ್ಕಾಗಿ ಆಗತ್ಯವಾದ (ಅನು ಪದಾರ್ಥ, ಮೊಟ್ಟೆ, ಬ್ರೆಡ್ ಖರೀದಿಸಲು ಪಾರದರ್ಶಕತೆ ಅಧಿನಿಯಮ 1999 ಮತ್ತು ಇ-ಪ್ರೊಕ್ಯೂರ್ ಮೆಂಟ್ ಮುಖಾಂತರ ಕರೆಯುವ (1) ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ ಕೊನೆಯ ದಿನಾಂಕ : 03.03.2022 (3) 04.03.2022 (4) ಆರ್ಥಿಕ ಬಿಡ್ ತೆರೆಯುವ ಹೆಚ್ಚಿನ ವಿವರಗಳನ್ನು ಇ-ಪ್ರೊಕ್ಯೂರ್ ಮೆಂಟ್ ರಲ್ಲಿ ಪರಿಶೀಲಿಸಿ ಸೂಕ್ತ ದಾಖಲಾತಿಗಳೊಂದಿಗೆ ಟೆಂಡರ್ ನಮೂನೆಗಳನ್ನು ಡೌನ್ ಲೋಡ್ ದಿನವು ಆಕಸ್ಮಿಕವಾಗಿ ಸರ್ಕಾರಿ ರಜಾ ದಿನವೆಂ ದಿನವನ್ನು ಕೊನೆಯ ದಿವಸವೆಂದು ಪರಿಗಣ ಹೊರಡಿಸುವುದಿಲ್ಲ. ಸಂ ಹೊರಡಿಸುವುದಿಲ್ಲ.	//eproc.karnataka.gov.in ನಲ್ಲಿ ಮಾಹಿತಿ ಮತ್ತು ಯಾವುದೇ ಸಹಾಯಕ್ಕಾಗಿ ಎಟ್ ಸಹಾಯವಾಣಿ ಸಂಖ್ಯೆ: 080- ಸಹಿ/- ಪ್ರಧಾನ ವ್ಯವಸ್ಥಾಪಕರು(ಯಾ) ತರ್ಲಿಸಿ. ಆಷಲುತ್ರ ಸಹಾಯವಾಣಿ ಗೂಲ್ಯೆ: 080- ಸಹಿ/- ಪ್ರಧಾನ ವ್ಯವಸ್ಥಾಪಕರು(ಯಾ) ತರ್ಲಿಸಿ. ಆಷಲುತ್ರ ಸಹಾಯವಾಣಿ ಗೂಲೂ ತರ್ಲೆ ಹಿಡ್ಡಾ ಕ್ಲೇಷ್ ಕ್ಲೇಷ್ ರೆಸ್ರೆ. ಟೆಂಗಳೂರು – 560023 ದಿನಾಂಕ : 02-02-2022 ಧಿಸೂಚನೆ ರು ಇಲ್ಲಿನ ಒಳರೋಗಿಗಳಿಗೆ 2022-23ನೇ ಬಂಧ) 3 ರಲ್ಲಿ ಲಗತ್ತಿಸಿರುವ) ಅಕ್ಕಿ. ಆಹಾರ ಕರ್ನಾಟಕ ಸಾರ್ವಜನಿಕ ಸಂಗ್ರಹಣೆ ನಿಯಮಗಳು 2000 ರಂತೆ ಟೆಂಡರನ್ನು ಲಾಗಿದೆ. : 02.02.2022 (2) ಅರ್ಜಿ ಸಲ್ಲಿಸಲು ಕಾಂತ್ರಿಕ ಬಿಡ್ ತೆರೆಯುವ ದಿನಾಂಕ : ದಿನಾಂಕ : 07.03.2022 ವಿಲಾಸ http://eproc.karnataka.gov.in ನೆ ಟೆಂಡರ್ ಸಲ್ಲಿಸಬಹುದಾಗಿದೆ. ಮಾಡಲು ನಿಗಧಿ ಪಡಿಸಿರುವ ಕೊನೆಯ ದು ಘೋಷಣೆಯಾದಲ್ಲಿ ಅದರ ಮುಂದಿನ ಶೆಸಲಾಗುವುದು. ಇದಕ್ಕೆ ಪ್ರತ್ಯೇಕ ಪ್ರಕಟಣೆ ಒ/- ಟೆಂಡರ್ ಆಹ್ವಾನ ಸಮಿತಿ ಅಧ್ಯಕ್ಷರು/ ಭಿತ ವೈದ್ಯಾಧಿಕಾರಿಗಳು, ಕುಪುರೋಗ ಆಸ್ಪತ್ರೆ, ಮಾಗಡಿ ರಸ್ತೆ, ಬೆಂಗಳೂರು – 560023 ಇಡ: ಮುನ್ನೆಚ್ಚರಿಕೆ ಇರಲಿ	5 7 6 7 8 2. 3 5 5 5 5 5 5 5 5 5 5 5 5 5 5 5 5 5 5 5	ಸೆಂಬರ್ 31, 2021ಕ್ಕೆ ಅಂತ್ಯ ವಿವರಗಳು ಕಾರ್ಯಾಚರಣೆಗಳಿಂದ ಬಂದ ಒಟ್ಟು ಆ ಅವಧಿಯ ನಿವ್ವಳ ಲಾಭ (ತೆರಿಗೆ, ಅಸಾಧ / ಅಥವಾ ಅಸಾಮಾನ್ಯ ಐಟಂಗಳ ಮು ತೆರಿಗೆಯ ಮುನ್ನ ಅವಧಿಯ ನಿಷ (ಅಸಾಧಾರಣ ಮತ್ತು / ಅಥವಾ ಐಟಂಗಳ ನಂತರ) ತೆರಿಗೆಯ ನಂತರ ಅವಧಿಯ ನಿಷ (ಅಸಾಧಾರಣ ಮತ್ತು / ಅಥವಾ ಐಟಂಗಳ ನಂತರ) ಅವಧಿಯ ಒಟ್ಟು ಸಮಗ್ರ ಆದಾಯ ಕ್ರೊಢೀಕೃತ ಲಾಭ / (ನಷ್ಟ) (ತೆರಿಗೆಂ ಮತ್ತು ಇತರೆ ಸಮಗ್ರ ಆದಾಯ (ತೆರಿಗೆಂ ಮತ್ತು ಇತರೆ ಸಮಗ್ರ ಆದಾಯ (ತೆರಿಗೆಂ ಮತ್ತು ಇತರೆ ಸಮಗ್ರ ಆದಾಯ (ತೆರಿಗೆಂ ಮತ್ತು ಇತರೆ ಸಮಗ್ರ ಆದಾಯ (ತೆರಿಗೆಂ ಪಾವತಿಸಿದ ಈಕ್ಷಿಟಿ ಷೇರು ಬಂಡವಾಳ ಮೀಲ ಮತ್ತು ವಿಭಜಿತ (र) (ಮುಖ ಪ್ರತಿಯೊಂದಕ್ಕೆ) ಚನೆಗಳು: ಮೇಲೆ ತಿಳಿಸಿದ ಡಿಸೆಂಬರ್ 31, 2021ಕ್ಕೆ ಅನುಮೋದನೆಗೆ ಒಳಪಟ್ಟಿದೆ. ಕಾನೂನುಬ ಮೇಲಿನ ಸಾರಸತ್ವವು 2015ರ ಸೆಬಿಯ ನ ಸಾರಾಂಶವಾಗಿದೆ. ಆರ್ಥಿಕ ಫಲಿತಾಂಶಗಳ	ETAL ಗೊಂಡ ಎರಡ 31. (ಅಷ ಕದಾಯ : ಕದಾಯ : (ಅಷ ಕದಾಯ : ವ್ವಳ ಲಾಭ ಅಸಾಮಾನ್ಯ ವ್ವಳ ಲಾಭ ಅಸಾಮಾನ್ಯ ವ್ವಳ ಲಾಭ (ಅವಧಿಯ ಯ ನಂತರ)] : ಬೆಲೆ ₹10/- 1 : : : : : : : : : : : : : : : : : :	Email: in.ir ತನೇ ತ್ರೈಮಾಸಿಕ ತ್ರೈಮಾಸಿಕ ತ್ರೈಮಾಸಿಕ 12.2021 30.09.2 404 37 404 37 404 37 304 28 304 220 220 304 28 304 28 304 28 304 28 304 28 304 28 304 28 304 28 304 28 304 28 304 28 304 28 303 28 304 28 305 306 307 308 308 3	4 /9ನೇ ಮೈಲಿ, ತುವ vestorrelation@ ಕ ಹಾಗೂ ಅಂಡ ಅಂತ್ಯ 021 31.12.2020 (ಭಿಪರಿಶೋಧಿತ) 5 1933 8 179 8 179 3 3 130 3 134 0 220 - 9 5.91 ಕ ಹಾಗೂ ಅರ್ಧ 31, 2021ಕ್ಕೆ ಆ ಯತ್ತು ಫೋಷಣೆಗಳ	CIN: L2 Stanct) 073, 13 December 20, 23 December 20, 23 Sector 20, 24 Sector 20, 24 CIN: L2 December 20, 25 Sector 20,	27109KA1964 27109KA1964 201400-560 al.com, Websit F ಪ್ರತ್ಯೇಕ = 3112.2020 31 (ಅಪರಿಶೋಧಿತ) (1 3716 339 229 239 243 220 - 10.87 10.87	PLC001546 0073 cf.: (e: www.kenn ty sy fg; fg; f 0.06.2021 31. totenças) (va 8114 - 904 - 904 - 894 - 6666 - 6667 - 220 - 5514 - 30.29 - rf ಫಲಿತಾಂಶಗ sg: cf. ausg. ಫೆ. is ಹಾಗೂ ಅರ o.gmcda ಸ್ಪಾಕ	080 283943 nametal.com 30 ಕೃತ ಅಪ (ಪ್ರತಿ ತೇರು ವಾ 30 ಕೈತ್ರವು 12.2021 30. 50 ರೋಧಿಶ) (ಅಪ 2390 2 406 4 406 4 306 220 1 13.92 1 13.92 1 ಗಳು ("ಆಧಿರ್ ಕ ಬ್ರವರಿ 03, 2 ರ್ ವಾರ್ಷಿಕ 5 ಎಕ್ಕಚೇಂಜ್	//kennami jO ジの () jO ジの () jD ジの () <t< th=""><th>etalindia Je CPGF + ISBA avg diagr *digradiag</th><th></th><th>ಗಳಲ್ಲಿ, ಹೇಳಕೆ ಕ ಅಂತ್ಯ 1.12.2020 ಪರಿಶೋಧಿತು 4139 416 406 297 302 220 – 13.50 ಯಂತ್ರಣಗ ಕರ ಮಂಡ ನ್ನ ನಡೆಸಿದ ದ ವಿಸ್ತೃತ ಲಭ್ಯವಿದೆ. ನಂಡಿಸುರು ನಂಡಿಸುರು ಸ್ಥಿತಿ/ಸಿದೆ/ ನಂಡಿಸಿದ್ ನಂಡಿಸಿದ್ ನಂಡಿಸಿದ್ ನ್ನ ನಡೆಸಿದ ದ ವಿಸ್ತೃತ ನಂಡಿಸಿದ್ ನಂಡಿಸಿದೆ ನಂಡಿಸಿದ್ ನಂಡಿಸಿದ್ ನಂಡಿಸಿದೆ ನಂಡಿಸಿದ್ ನಂಡಿಸಿದ್ ನಂಡಿಸಿದ್ ನಂಡಿಸಿದ್ ನಂಡಿಸಿದ್ ನಂಡಿಸಿದ್ ನಂಡಿಸಿದೆ ನಂಡಿಸಿದ್ ನಂಡಿಸಿದ್ ನಂಡಿಸಿದ್ ನಂಡಿಸಿದೆ ನಂಡಿಸಿದ್ ನಂಡಿಸಿದೆ ನಂಡಿಸಿದ್ ನಂಡಿಸಿದ್ ನಂಡಿಸಿದೆ ನಂಡಿಸಿದೆ ನಂಡಿಸಿದ್ ನಂಡಿಸಿದೆ ನಂಡಿಸಿದ್ ನಂಡಿಸಿದ್ ನಂಡಿಸಿದ್ ನಂಡಿಸಿದ್ ನಂಡಿಸಿದ್ ನಂಡಿಸಿದ ನಂಡಿಸಿ ನಂಡಿಸಿದೆ ನಂಡಿಸಿದೆ ನಂಡಿಸಿದೆ ನಂಡಿಸಿ ನಂಡಿಸಿದೆ ನಂಡಿಸಿದೆ ನಂಡಿಸಿದೆ ನಂಡಿಸಿದೆ ನಂಡಿಸಿದೆ ನಂಡಿಸಿದೆ ನಂಡಿಸಿದೆ ನಂಡಿಸಿದೆ ನಡೆಸಿದ್ ನಂಡಿಸಿದೆ ನಂಡಿಸಿದೆ ನಂಡಿಸಿದ್ ನಂಡಿಸಿದೆ ನೆ ನೆ ನಂಡಿಸಿದ್ ನಂಡಿಸಿದೆ ನಂಡಿಸಿದೆ ನಂಡಿಸಿದೆ ನಂಡಿಸಿದೆ ನಂಡಿಸಿದೆ ನಂಡಿಸಿದೆ ನಂಡಿಸಿದೆ ನ ನ ನಡೆಸಿದೆ ನಂಡಿಸಿದ ನ ನಡೆಸಿದ ನ ನೆ ನ ನ ನ ನಡೆ ನ ನ ನ ನ ನ ನ ನ ನ ನ ನ ನ ನ</th><th>ఇల్లద జేగిరకు) </th></t<>	etalindia Je CPGF + ISBA avg diagr *digradiag		ಗಳಲ್ಲಿ, ಹೇಳಕೆ ಕ ಅಂತ್ಯ 1.12.2020 ಪರಿಶೋಧಿತು 4139 416 406 297 302 220 – 13.50 ಯಂತ್ರಣಗ ಕರ ಮಂಡ ನ್ನ ನಡೆಸಿದ ದ ವಿಸ್ತೃತ ಲಭ್ಯವಿದೆ. ನಂಡಿಸುರು ನಂಡಿಸುರು ಸ್ಥಿತಿ/ಸಿದೆ/ ನಂಡಿಸಿದ್ ನಂಡಿಸಿದ್ ನಂಡಿಸಿದ್ ನ್ನ ನಡೆಸಿದ ದ ವಿಸ್ತೃತ ನಂಡಿಸಿದ್ ನಂಡಿಸಿದೆ ನಂಡಿಸಿದ್ ನಂಡಿಸಿದ್ ನಂಡಿಸಿದೆ ನಂಡಿಸಿದ್ ನಂಡಿಸಿದ್ ನಂಡಿಸಿದ್ ನಂಡಿಸಿದ್ ನಂಡಿಸಿದ್ ನಂಡಿಸಿದ್ ನಂಡಿಸಿದೆ ನಂಡಿಸಿದ್ ನಂಡಿಸಿದ್ ನಂಡಿಸಿದ್ ನಂಡಿಸಿದೆ ನಂಡಿಸಿದ್ ನಂಡಿಸಿದೆ ನಂಡಿಸಿದ್ ನಂಡಿಸಿದ್ ನಂಡಿಸಿದೆ ನಂಡಿಸಿದೆ ನಂಡಿಸಿದ್ ನಂಡಿಸಿದೆ ನಂಡಿಸಿದ್ ನಂಡಿಸಿದ್ ನಂಡಿಸಿದ್ ನಂಡಿಸಿದ್ ನಂಡಿಸಿದ್ ನಂಡಿಸಿದ ನಂಡಿಸಿ ನಂಡಿಸಿದೆ ನಂಡಿಸಿದೆ ನಂಡಿಸಿದೆ ನಂಡಿಸಿ ನಂಡಿಸಿದೆ ನಂಡಿಸಿದೆ ನಂಡಿಸಿದೆ ನಂಡಿಸಿದೆ ನಂಡಿಸಿದೆ ನಂಡಿಸಿದೆ ನಂಡಿಸಿದೆ ನಂಡಿಸಿದೆ ನಡೆಸಿದ್ ನಂಡಿಸಿದೆ ನಂಡಿಸಿದೆ ನಂಡಿಸಿದ್ ನಂಡಿಸಿದೆ ನೆ ನೆ ನಂಡಿಸಿದ್ ನಂಡಿಸಿದೆ ನಂಡಿಸಿದೆ ನಂಡಿಸಿದೆ ನಂಡಿಸಿದೆ ನಂಡಿಸಿದೆ ನಂಡಿಸಿದೆ ನಂಡಿಸಿದೆ ನ ನ ನಡೆಸಿದೆ ನಂಡಿಸಿದ ನ ನಡೆಸಿದ ನ ನೆ ನ ನ ನ ನಡೆ ನ ನ ನ ನ ನ ನ ನ ನ ನ ನ ನ ನ	ఇల్లద జేగిరకు)
changed my name to Vehaal Antony Prajwal, vide affidavit dated 03-02- 2022, Sworn before notary B.M. Chandrashekar, Bangalore. CHANGE OF NAME I, A. Arockia Nathan, aged about 53 years R/a, #1442, Joseph Layout, Behind Canara Bank, Begur Main Road, Bangalore - 560068, have changed my name to Altin Anthony Raj, vide affidavit dated 03-02-2022, Sworn b e f o r e n o t a r y B.M. Chandrashekar, Bangalore. CHANGE OF NAME I, A. Sunil Kumar, aged about 26 years R/a, #1442, Joseph Layout, Behind Canara Bank, Begur Main Road, Bangalore - 560068, have changed my name to Nihal Antony Raj, vide affidavit dated 03-02-	ಪ್ಲಾಟ್ ಫಾರ್ಮ್ ವೆಬ್ ಸೈಟ್ https:// ಪಡೆಯಬಹುದಾಗಿದೆ ಹಾಗೂ ಯಾವುದೇ ವ ಸಂಪರ್ಕಿಸಬಹುದಾದ ಇ–ಪ್ರೊಕ್ಯೂರ್ ಮೆಂ 4601000/6894877 ಡಾಸಾರಂಭವಿ ನಡೆ ಸಿರುಗಿ 2021-22 ತೋಟರ್ ಇಂಗ್ರಾ ರಾಗ್ರಡ್ ತಾರ್ಕ್ ಸರ್ ಹಾಸ್ ಹಾಸ್ ಹ್ರಿ ಹಾಸ್ ಹ್ರಿ ಹ್ರಿ ಹ್ರಿ ಹಾಸ್ ಹ್ರಿ ಹಾಸ್ ಹ್ರಿ ಹ್ರಿ ಹ್ರಿ ಹ್ರಾ ಹ್ರಿ ಹಾಸ್ ಹ್ರಿ ಹ್ರಿ ಹ್ರಿ ಹ್ರಾ ಹ್ರಿ ಹ್ರಾ ಹಾಸ್ ಹ್ರಿ ಹ್ರಿ ಹ್ರಾ ಹ್ರಿ ಹ್ರಿ ಹಾಸ್ ಹ್ರಿ ಹ್ರಿ ಹ್ರಾ ಹ್ರಿ ಹ್ರಾ ಹಾಸ್ ಹ್ರಿ ಹ್ರಿ ಹ್ರಿ ಹ್ರಾ ಹ್ರಿ ಹ್ರಾ ಹಾಸ್ ಹ್ರಿ ಹ್ರಿ ಹ್ರಿ ಹ್ರಾ ಹ್ರಿ ಹ್ರಾ ಹಾಸ್ ಹ್ರಿ ಹ್ರಾ ಹ್ರಿ ಹ್ರಾ ಹ್ರಾ ಹಾಸ್ ಹ್ರಿ ಹ್ರಾ ಹ್ರಿ ಹ್ರಾ ಹ್ರಿ ಹ್ರಾ ಹ್ರಾ ಹ್ರಾ ಹಾಸ್ ಹ್ರಿ ಹ್ರಾ ಹ್ರಾ ಹ್ರಾ ಹ್ರಾ ಹ್ರಾ ಹ್ರಾ ಹ್ರಾ ಹ್ರಾ ಹ್ರಾ ಹ್ರಾ ಹ್ರಾ ಹ್ರಾ	//eproc.karnataka.gov.in ನಲ್ಲಿ ಮಾಹಿತಿ ಮತ್ತು ಯಾವುದೇ ಸಹಾಯಕ್ಕಾಗಿ ಎಟ್ ಸಹಾಯವಾಣಿ ಸಂಖ್ಯೆ: 080- ಸಹಿ/- ಪ್ರಧಾನ ವ್ಯವಸ್ಥಾಪಕರು(ಯಾ) ತರ್ಡಿಸಿ. ಆಷ್ ಮತ್ತ ಸಹಾಯವಾಣಿ 1410 ಹಿಂತರ 1 ಹಿಂದ್ರ 1410 ಹಿಂತರ 1 ಹಿಂದ್ರ 1410 ಹಿಂತರ 1 ಹಿಂದ್ರ 1410 ಹಿಂದ್ರ 1410 ಹಿಂದ್ರ 1410 ಕರ್ನಾಟಕ ಸಾರ್ವಜನಿಕ ಸಂಗ್ರಹಣೆ ನಿಯಮಗಳು 2000 ರಂತೆ ಟೆಂಡರನ್ನು ಲಾಗಿದೆ. : 02.02.2022 (2) ಅರ್ಜಿ ಸಲ್ಲಿಸಲು ತಾಂತ್ರಿಕ ಬಿಡ್ ತೆರೆಯುವ ದಿನಾಂಕ : ದಿನಾಂಕ : 07.03.2022 ವಿಳಾಸ http://eproc.karnataka.gov.in ಜಿ ಬೆಂಡರ್ ಸಲ್ಲಿಸಬಹುದಾಗಿದೆ. ಮಾಡಲು ನಿಗಧಿ ಪಡಿಸಿರುವ ಕೊನೆಯ ದು ಘೋಷಣೆಯಾದಲ್ಲಿ ಅದರ ಮುಂದಿನ ಶಿಸಲಾಗುವುದು. ಇದಕ್ಕೆ ಪ್ರತ್ಯೇಕ ಪ್ರಕಟಣೆ ಹಿ/- ಟೆಂಡರ್ ಆಹ್ವಾನ ಸಮಿತಿ ಅಧ್ಯಕ್ಷರು/ ಭಿತ ವೈದ್ಯಾಧಿಕಾರಿಗಳು, ಕುಷ್ಠರೋಗ ಆಸ್ಪತ್ರೆ, ಮಾಗಡಿ ರಸ್ತೆ, ಬೆಂಗಳೂರು – 560023 (ಡ: ಮುನ್ನೆಚ್ಚರಿಕೆ ಅರಲಿ	ق بتره. 1 2 3 4 4 5 6 7 8 ت ره. 2 5 5 6 7 8 ت ره. 2 5 5 8 2 2. 5 7 8 8 2. 5 5 5 5 7 8 8 2. 5 7 8 8 2. 5 7 8 8 8 7 8 8 8 8 8 8 8 8 8 8 8 8 8 8	ಸೆಂಬರ್ 31, 2021ಕ್ಕೆ ಅಂತ್ಯ ವಿವರಗಳು ಕಾರ್ಯಾಚರಣೆಗಳಿಂದ ಬಂದ ಒಟ್ಟು ಆ ಅವಧಿಯ ನಿವ್ವಳ ಲಾಭ (ತೆರಿಗೆ, ಅಸಾಧ / ಅಥವಾ ಅಸಾಮಾನ್ಯ ಐಟಂಗಳ ಮು ತೆರಿಗೆಯ ಮುನ್ನ ಅವಧಿಯ ನಿಷ (ಅಸಾಧಾರಣ ಮತ್ತು / ಅಥವಾ ಐಟಂಗಳ ನಂತರ) ತೆರಿಗೆಯ ನಂತರ ಅವಧಿಯ ನಿಷ (ಅಸಾಧಾರಣ ಮತ್ತು / ಅಥವಾ ಐಟಂಗಳ ನಂತರ) ಅವಧಿಯ ಒಟ್ಟು ಸಮಗ್ರ ಆದಾಯ ಕ್ರೊಥೀಕೃತ ಲ್ಯಾ ಸಮಗ್ರ ಆದಾಯ ಕ್ರೊಥೀಕೃತ ಲ್ಯಾ ಸಮಗ್ರ ಆದಾಯ ತೆರಿಗೆಂದ ಮತ್ತು ಇತರೆ ಸಮಗ್ರ ಆದಾಯ (ತೆರಿಗೆಂ ಮಾವತಿಸಿದ ಈಕ್ಷಿಟಿ ಷೇರು ಬಂಡವಾಳ ಮೀಸಲುಗಳು ಪ್ರತಿ ಷೇರಿನ ಗಳಿಕೆ (ಇಪಿಎಸ್) ಮೂಲ ಮತ್ತು ವಿಭಜಿತ (₹) (ಮುಖ ಪ್ರತಿಯೊಂದಕ್ಕೆ) ಚನೆಗಳು: ಮೇಲೆ ತಿಳಿಸಿದ ಡಿಸೆಂಬರ್ 31, 2021ಕ್ಕೆ ಅನುಮೋದನೆಗೆ ಒಳಪಟ್ಟಿದೆ. ಕಾನೂನುಬ ಮೇಲಿನ ಸಾರಸತ್ರವು 2015ರ ಸೆಬಿಯ ನ	ETAL ಗೊಂಡ ಎರಡ 31. (ಅಷ ಕದಾಯ : ಕದಾಯ : (ಅಷ ಕದಾಯ : ವ್ವಳ ಲಾಭ ಅಸಾಮಾನ್ಯ ವ್ವಳ ಲಾಭ ಅಸಾಮಾನ್ಯ ವ್ವಳ ಲಾಭ (ಅವಧಿಯ ಯ ನಂತರ)] : ಬೆಲೆ ₹10/- 1 : : : : : : : : : : : : : : : : : :	Email: in.ir ತನೇ ತ್ರೈಮಾಸಿಕ ತ್ರೈಮಾಸಿಕ ತ್ರೈಮಾಸಿಕ 12.2021 30.09.2 404 37 404 37 404 37 304 28 304 220 220 304 28 304 28 304 28 304 28 304 28 304 28 304 28 304 28 304 28 304 28 304 28 304 28 303 28 304 28 305 306 307 308 308 3	4 /9ನೇ ಮೈಲಿ, ತುವ vestorrelation@ ಕ ಹಾಗೂ ಅಂಡ ಅಂತ್ಯ 021 31.12.2020 (ಭಿಪರಿಶೋಧಿತ) 5 1933 8 179 8 179 3 3 130 3 134 0 220 - 9 5.91 ಕ ಹಾಗೂ ಅರ್ಧ 31, 2021ಕ್ಕೆ ಆ ಯತ್ತು ಫೋಷಣೆಗಳ	CIN: L2 Stanct) 073, 13 December 20, 23 December 20, 23 Sector 20, 24 Sector 20, 24 CIN: L2 December 20, 25 Sector 20,	27109KA1964 27109KA1964 201400-560 al.com, Websit F ಪ್ರತ್ಯೇಕ = 3112.2020 31 (ಅಪರಿಶೋಧಿತ) (1 3716 339 229 239 243 220 - 10.87 10.87	PLC001546 0073 cf.: (e: www.kenn ty sy fg; fg; f 0.06.2021 31. totenças) (va 8114 - 904 - 904 - 894 - 6666 - 6667 - 220 - 5514 - 30.29 - rf ಫಲಿತಾಂಶಗ sg: cf. ausg. ಫೆ. is ಹಾಗೂ ಅರ o.gmcda ಸ್ಪಾಕ	080 283943 nametal.com 30 ಕೃತ ಅಪ (ಪ್ರತಿ ತೇರು ವಾ 30 ಕೈತ್ರವು 12.2021 30. 50 ರೋಧಿಶ) (ಅಪ 2390 2 406 4 406 4 406 4 306 220 1 13.92 1 ಗಳು ("ಆರ್ಥಿಕ 230 03, 2 ರ್ಷ ವಾರ್ಷಿಕ 5 ಎಕ್ಕಚೇಂಜ್	//kennami jO ジの () jO ジの () jD ジの () <t< th=""><th>etalindia Je CPGF + ISBA avg diagr *digradiag</th><th></th><th>1422, ಪೇಳಕೆ ಕ ಅಂತ್ಯ 1.12.2020 ಪರಿಶೋಧಿತು 41139 4116 406 297 302 220 – 13.50 ಯಂತ್ರಣಗ ಕರ ಮಂಡ ಬ್ನ ನಡೆಸಿದ ದ ವಿಸ್ತೃತ ಲಭ್ಯವಿದೆ. ನಂಡಿಸಿದ್</th><th> ఇల్లద జేగిరకు) వెర్టెంగ్ రెళ్లు శిక్రి రెళ్లి శిక్రి రెళ్లి శిక్రి రెళ్లి శిక్రి రెళ్లి శిక్రి రెళ్లు శి</th></t<>	etalindia Je CPGF + ISBA avg diagr *digradiag		1422, ಪೇಳಕೆ ಕ ಅಂತ್ಯ 1.12.2020 ಪರಿಶೋಧಿತು 41139 4116 406 297 302 220 – 13.50 ಯಂತ್ರಣಗ ಕರ ಮಂಡ ಬ್ನ ನಡೆಸಿದ ದ ವಿಸ್ತೃತ ಲಭ್ಯವಿದೆ. ನಂಡಿಸಿದ್	 ఇల్లద జేగిరకు) వెర్టెంగ్ రెళ్లు శిక్రి రెళ్లి శిక్రి రెళ్లి శిక్రి రెళ్లి శిక్రి రెళ్లి శిక్రి రెళ్లు శి

ಅಡಕೆಮರಕ್ಕೆ ಬೆಂಕಿ; ಅಪಾರ ಹಾನಿ

ಇನ್ನಿತರರು

ಮಾಲೀಕ ಕಸ ಸುಡಲು ಹಚ್ಚಿದ ಬೆಂಕಿಗೆ ಸುಮಾರು 600 ಅಡಕೆ ಮರಗಳು ಸುಟ್ಟು ಭಸ್ತವಾಗಿವೆ. ಈ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹೀರೇಕೊಗಲೂರು ಗ್ರಾಮದಲ್ಲಿ ನಡೆದಿದೆ.ಎರಡು ಎಕರೆ ಪ್ರದೇಶದಲ್ಲಿದ್ದ ಬೆಳೆದಿದ್ದ ನಾಲ್ಕು ವರ್ಷದ ಫಸಲಿಗೆ ಬಂದಿದ ಅಡಕೆ ಮರಗಳು ಬೆಂಕಿಗೆ ಬಲಿಯಾಗಿವೆ. ಹೀರೇಕೊಗಲೂರ ಗ್ರಾಮದ ರುದ್ರಪ್ಪ ಎಂಬ ರೈತ ಎರಡು ಎಕರೆಯಲ್ಲಿ ಅಡಕೆ ಹಾಕಿದ್ದರು. ಅಕಾಸ್ಮಿಕವಾಗಿ ಬೆಂಕಿ ತಗುಲಿ ಇದೀಗ ಅಡಿಕೆ ಗಿಡಗಳು ನಾಶವಾಗಿವೆ.ಪಕ್ತದ ಜಮೀನು ಮಾಲೀಕ ಕೊಟ್ರಪ್ಪ ಕಸ ಸುಡುವುದಕ್ಕಾಗಿ ಬೆಂಕಿ ಹಚ್ಚಿದ್ದಾರೆ. ಇದೇ ಬೆಂಕಿ ವ್ಯಾಪಕವಾಗಿ ಹರಡಿ

ವಿನಯ್.ಎಸ್. ಮಾತನಾಡಿದರು.

ಪ್ರತಿಭ ಟನೆಂುುಲ್ಲಿ

ಜಯಕರ್ನಾಟಕ ಜನಪರ ವೇದಿಕೆ

ಮುಖಂಡರಾದ ಜಿ.ಎನ್.ರಾಜಣ್ಣ,

ಶ್ರೀನಿವಾಸ್, ರಘು, ರಮೇಶ,ಸೀನಪ್ಪ,

ವಿಕಾಸ್, ವಿಫ್ವೇಶ್, ಮೋನಿಷ್

ಸೇರಿದಂತೆ

ಪಾಲ್ಗೊಂಡಿದ್ದರು.



ಕ್ಷೇತ್ರದ ಎಚ್.ಬಿ.ಹರೀಶ್ ಕುಮಾರ್

ನವರು ಆಂಗ್ಲ ಭಾಷೆಯಲ್ಲಿ

ನಾಮಫಲಕ ಅಳವಡಿಸಿ ಕನ್ನಡವನ್ನು

ಕಡೆಗಣಿಸಿದ್ದಾರೆ. ರಾಜ್ಯದ ಅಂಗಡಿ,

ಹೊಟೇಲ್, ಕಂಪನಿಗಳು ಸೇರಿದಂತೆ

ಪರವಾನಗಿ ಪಡೆದಿರುವ ಮಳಿಗೆಗಳ

ನೆಲಮಂಗಲ ಶಾಸಕ ಶ್ರೀನಿವಾಸ್ಮೂರ್ತರವರು ಸಾರ್ವಜನಿಕರ ಕುಂದು ಕೊರತೆ ಅಅಸುತ್ತಿರುವುದು. ತಹಶೀಲ್ದಾರ್ ಮಂಜುನಾಥ್ರವರು ಇದ್ದಾರೆ.

ಅಂಗವಿಕಲರ ಜೀವನ ಸುಧಾರಣೆಗೆ ನೆರವು

ಬೆಂಗಳೂರು,ಫೆ.5- ಸಮಾಜದಲ್ಲಿ ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಸೇರಿದ ಅಂಗವಿಕಲರ ಜೀವನಮಟ್ಟ ಸುಧಾರಣೆಗೆ ಹಲವು ಸ್ವಯಂ ಸೇವಾ ಸಂಸ್ಥೆ ಸಾ ಸಮ 200 ಮಾಡ ಪ್ರಾಥ ವಿಕ ಉದ್ದೆ ಕನಸ ಹೆಚ್ಚು ಮಾಡ ಸ್ತಯಂ

ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ ಯಲ್ಲಿ ನಡೆದ ಸಮಾರಂಭವನ್ನು ಮಾಜಿ ಸಚಿವ ಕೆ.ಜೆ. ಜಾರ್ಜ್ ಉದ್ಘಾಟಿಸಿ ಗಾಲಿಕುರ್ಚಿಗಳನ್ನು

ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ, ತುಮಕೂರು ಪ್ರಾದೇಶಿಕ ವಿಭಾಗ, ತುಮಕೂರು ಇ-ಮೇಲ್: dcftmk_dcftmk@yahoo.co.in ಸಂಖೈ-ಎ/ಬಿಯಾಡಿ/ರೂಟ್ ಸ್ಟಾಕ್ /ಮರು ಟೆಂಡ್/ಸಿಆರ್-43/2021-22

ದಿನಾಂಕ: 01.02.2022

ದಾವಣಗೆರೆ.ಫೆ.5: ಪಕ್ತದ ಜಮೀನು ಅಡಕೆ ತೋಟಕ್ಕೂ ಹೊತ್ತಿಕೊಂಡಿದೆ. ನಾಲ್ತು ವರ್ಷಗಳಿಂದ ಕಷ್ಟಪಟ್ಟು ಬೆಳೆಸಿದ ಅಡಕೆ ಮರ ಭಸ್ತವಾಗಿದೆ. ಕಷ್ಟಪಟ್ಟು ಬೆಳೆಸಿದ ರೈತ ಕುಟುಂಬ ಕಣ್ಣೀರು ಹಾಕುತ್ತಿದೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಬರುವಷ್ಪರಲ್ಲಿ ಅಡಕೆ ಮರಗಳು ಸುಟ್ಟು ಕರಕಲಾಗಿವೆ. ಈ ಬಗ್ಗೆ ಸಂತೆಬೆನ್ನೂರು ಪೊಲೀಸ್

